



ಮಿಲಾರ್ಚೆಂ
ಚಿ

ಮಿಲನ್

ಪುಸ್ತಕ್ : 23

ಅಂಕೊ : 03

ಸಪ್ಟೆಂಬರ್ : 2024



ಸಕ್ಕಡ್ ನಾಂಗಾತಾ ಮೆಳ್ಕಾಂ
ಮರಿಯೆಕ್ ಹೊಗೊಳ್ಳಿಯಾಂ



Office Address
Prakash Beedi Compound, Next to Passport Office
Kodialbail, Navabharath Circle, Mangalore - 575 003
www.paradiseproperties.co.in
salesparadiseproperties@gmail.com
For Booking : **9945047175**



Karangalpady (Bunts Hostel)
COMMERCIAL SHOPS & OFFICE SPACE

Ready to Occupy



Highland, Falnir, Mangalore
COMMERCIAL SHOPS & OFFICE SPACE

Under Construction



DUBOIS
HAPPY EVENT
PLANNERS & DECORATORS
+91 7204204595

Professional EVENT ORGANIZER

A COMPLETE EVENT SOLUTION & DECORATION
FOR YOUR SPECIAL DAY

- Wedding
 - Birthday Parties
 - Engagements
 - Baby Ceremonies
 - Get Togethers
 - Corporate Event
 - Sangeeth, Mehendi Haldi Ceremony & types of event decoration available
 - Ad Shoot & Photo Shoot etc
 - Rental LED video wall screens
- Available for all types of events



BOOK NOW

+91 7204204595 

happy.eventplanners8055@gmail.com 

Mother theresa road opp. milagres jubilee
hall, Hampankatta Mangalore, 575001 



ಲೈಫ್ ಲೈನ್ ಸರ್ಜಿಕೇರ್

ಮಾಲ್ಟಡ್ಯಾ ಮನ್ಯಾಂ
ಖಾತಿರ್ ಏಕ್ ಶೂಪ್
A shop for senior citizens
and bed ridden people



- Water Beds • Air Beds
- Wheel Chairs • Adult Diapers
- Glucometers • Omron B.P Apts
- MCR Footwear
- Oxygen Concentration (on Rent)



All products
for Old Aged &
Bed-ridden
People are
available

We Care for You



Lifeline Surgicare

Basement, 'Emkey's Shalimar',
Opp Kankanady Bus Stop, Mangaluru 575 002
Email : lifelinesurgical@yahoo.in

Prop.: Walter D'Cunha



Free Home
Delivery
within city limits

**Ph: 0824 4260349,
9886047949**

ಆಮ್ತಾಂ ದುಸ್ತೆಂ ಖಂಚೆಂಯಾ ಶಾಖೆ ನಾಂತ್
We don't have any other branches
in Mangalore



Jerosa Bridal Store

For Christenings, First Communions & Weddings
Milagres College Building, Hampankatta, Mangalore 575001
WhatsApp: 99729 63471



MILAGRES
COLLEGE OF NURSING

MILAGRES COLLEGE OF NURSING

A Unit of Our Lady of Miracles Church, Milagres, Mangalore
(Affiliated to Rajiv Gandhi University of Health Sciences, Bangalore)



ADMISSIONS
are open for the year
2024-2025

Building a
Future in
Nursing
Excellence



Contact:

Email: milagresnursingcollege@gmail.com

Phone: 0824/2425175, 2423822

Mobile: 91-9845165382

ಮಿಲಾರ್ಚೆಂ ಮಿಲನ್

(ಫಿರ್ಗಜ್ ಪತ್)

ಸಪ್ಟೆಂಬರ್ 2024

ವಿಗಾರ್ ಬಾಪಾಂಚೊ ಸಂದೇಶ್



ಆಮ್ಚೆಂ ಮಿಸಾಂವ್

ಸಂಪಾದಕೀಯ್ ಮಂಡಳಿ

ವಿಗಾರ್ ಆನಿ ಸಂಚಾಲಕ್

ಮಾ ಬಾ ಬೊನವೆಂಚರ್ ನಟ್ರೆಕ್

① 94492 09400

ಸಹಾಯಕ್ ವಿಗಾರ್ ಆನಿ ಸಹ-ಸಂಚಾಲಕ್

ಮಾ ಬಾ ರೋಜೆನ್ ಜೋಯ್ನ್ ಸಾಂತುಮಾಯೆರ್

① 87620 55475

ಫಿರ್ಲಿಚಿಂತ್ ಸೆವಾ ದಿಂವ್ಚೆಂ ಯಾಜಕ್

ಮಾ ಬಾ ಮೈಕಲ್ ಸಾಂತುಮಾಯೆರ್

① 98451 65382

ಮಾ ಬಾ ಉದಯ್ ಫೆರ್ನಾಂಡಿಸ್

① 99455 38910

ಮಾ ಬಾ ಜೆರಾಲ್ಡ್ ಪಿಂಟೊ

① 97319 25050

ಗೌರವ್ ಸಂಪಾದಕ್

ಶ್ರೀ ಜೆ. ಎಫ್. ಡಿಸೋಜಾ

ಸಂಪಾದಕ್

ಶ್ರೀ ಮಾಜ್ಜಾ ಮಿಲಾರ್

ಉಪಾಧ್ಯಕ್ಷಿ

ಶ್ರೀ ಸಿಲ್ವೆಸ್ಟರ್ ಮಸ್ಕರೇನಿಸ್

ಕಾರ್ಯದರ್ಶಿ

ಶ್ರೀಮತಿ ಜೆಸಿಂತಾ ಫೆರ್ನಾಂಡಿಸ್

ಸಂಪಾದಕೀಯ್ ಮಂಡಳಿಚೆ ಸಾಂದೆ

ಶ್ರೀಮತಿ ಹಿಲ್ಡಾ ರೊಡ್ರಿಗಸ್

ಶ್ರೀ ಪ್ರೇಮ್ ಲೋಬೊ

ಶ್ರೀ ಜೂಡ್ ಫೆರ್ನಾಂಡಿಸ್

ಶ್ರೀ ಲ್ಯಾನ್ಸಿನ್ ಸ್ಯಾಮುಯೆಲ್ ಡಿಸೋಜಾ

ಶ್ರೀಮತಿ ನ್ಯಾನ್ಸಿ ಮಿನೇಜಿಸ್

ಡಾ ಜೆನೊಮ್ ಪಿಂಟೊ

ಫೋನ್ : 2423522

Email:

milarchemilan@gmail.com

Website:

www.milagres.church

ಮೊಗಾಚ್ಯಾಂನೊ.

1. ಮೊಂತಿ ಫೆಸ್ತ್ ಆಮಿ ಗದ್ದಾಳಾಯೆನ್ ಆಚರಿಸಲೆಂ. ಮಿಸಾಂ, ನವೆನಾಂ, ಫುಲಾಂ ಭೆಟವ್ಪಿ, ಪುರ್ತಾಂವ್ ಆನಿ ಇತರ್ ಮಾಂಡಾವಳ್ ಬರ್ಯಾ ರಿತಿನ್ ಚಲಯ್ಚ್ಯಾಂತ್. ಲೊಕಾಚೆಂ ಹಾಜರ್ಪಣ್, ಭುರ್ಗ್ಯಾಂಚೆ ಮ್ಹಿನ್ತತ್ ಆನಿ ಆಮ್ಚೆಂ ಮೆತೆರ್ಪಣ್ ವ್ಹರ್ಯಾ ರಿತಿನ್ ಹ್ಯಾ ಸಂಭ್ರಮಾಕ್ ಕಾರಣ್ ಜಾಲೆಂ. ತುಮ್ಚ್ಯಾಂ ಸಕ್ಲಾಂಕ್ ದೇವ್ ಬರೆಂ ಕರುಂ. ಬಾಳೊಕ್ ಮರಿ ಆಮ್ಚ್ಯಾಂ ಪ್ರತ್ಯೇಕ್ ಕರುನ್ ಆಮ್ಚ್ಯಾ ಭುರ್ಗ್ಯಾಂಕ್ ಫುಡಾರ್ ದಾಕೊಂವ್ ಆನಿ ತಿಚಿ ಮಜತ್ ಆಮಾ ಸಮೇಸ್ತಾಂಚೆರ್ ಆಸೊಂ. ಆಮ್ಚಿ ಫಿರ್ಗಜ್ ಆನಿ ಶಿಕ್ಷಣ್ ಸಂಸ್ಥೆ ತಿಚ್ಯಾ ಬಳಾಧಿಕ್ ಸಸಾಯೆನ್ ಫುಡೆಂ ವಚುಂ.

2. ಹ್ಯಾ ದಿಸಾಂನಿ ಮಿಸಾಂವ್ ಆಯ್ಕಾರಾಕ್ ಆಮಿ ತಯಾರ್ ಕರುನ್ ಆಸಾಂವ್. ಫಿರ್ಗಜೆಚೆ ಮುಖೆಲೆ, ವಾಡ್ಯಾ ಗುರ್ಕಾರ್ ಸಾಂಗಾತಾ ಮೆಳೊನ್ ವಾವ್ರ್ ಕರ್ಚೆಂ ಧಾದೊಸ್ತಾಯೆಚೆಂ ಆನಿ ಹೆಂ ಮಿಸಾಂವಾಚೆಂ ಮಹತ್ವ್ ದಾಕವ್ನ್ ದಿತಾ. ಕಾಫಿ ಫಳಾರ್, ಖಾಣ್ ಆನಿ ಇತರ್ ವಸ್ತು ಹ್ಯಾ ದಿಸಾಂನಿ ಒದಗುನ್ ಉರಂಘ್ಲಲೊ ಐವಜ್ ಆನಿ ತಶೆಂಚ್ ಪೋಷಕ್ ಜಾವ್ನ್ ತ್ಯಾಗ್ ಕೆಲ್ಲ್ಯೊ ಐವಜ್ ಮಿಸಾಂವ್ ವಾವ್ರಾಕ್ ಆಮಿ ಧಾಡುನ್ ದಿತಾಂವ್. ಹ್ಯಾ ಯೋಜನಾಂತ್ ಮುಖೆಲ್ಪಣ್ ಫೆತ್ಲೆಲ್ಯಾಂಕ್ ದೇವ್ ಬರೆಂ ಕರುಂ.

ಮಿಸಾಂವ್ ವಾವ್ರ್ ಮ್ಹಣ್ಚೆಂ, ಪಯ್ಲೆ ಜಮೊಂವ್ಚೆ ಮಾತ್ರ್ ನ್ಹಯ್ ಬಗಾರ್ ಸೊಮ್ಯಾಚ್ಯಾ ಸುವಾರ್ತೆಚೆಂ ಬರಿಂ ಆನಿ ಖಿರಿಂ ಹಾತೆರಾಂ ಜಾಂವ್ಕ್ ಪ್ರಯತ್ನ್ ಕರ್ಚೆಂ. ಆಮ್ಚಿಂ ಕುಟ್ಮಾಂ, ಸೆಜಾರ್, ಕಾಮಾಚೊ ಜಾಗೊ, ಸಳಾವಳಿನ್ ಆಸ್ಚ್ಯಾ ಸಮೇಸ್ತಾಲಾಗಿಂ ಆಮಿ ಕ್ರಿಸ್ತಾಂವ್ ಜಾವ್ನ್ ಜಿಯೆಂವ್ಕ್ ಆನಿ ದಾಕಂವ್ಕ್ ಹ್ಯಾ ಮಾರಿಫಾತ್ ಸೊಮ್ಯಾಚೆಂ ಪ್ರತಿರೊಪ್ ಕಶೆಂ ಚಲೊಂಕ್ ಆಸಾ.

ಪರ್ನ್ಯಾ ಸೊಲ್ಲ್ಯಾಂತ್ ಮೊಂಯ್ಚೆ ಇಸ್ತಾಯಿಲ್ ಪರ್ಜೆಕ್ ಭಾಸಾಂಯ್ಚಿಲ್ಯಾ ಗಾಂವಾಕ್ ವೆಚ್ಯಾ ಪಯ್ಲೆಂ ನಿರ್ದೇಶನ್ ದಿಲ್ಲೆಂ: ದೆವಾನ್ ದಿಲ್ಲೆಲೆ ಕಾಂಯ್ಚಿ ಪಾಳುಂಕ್ ಜಾಯ್. ತುಂ, ತುಜೊ ಪೂತ್, ತುಜೊ ನಾತು, ತುಮ್ಮಿ ಸಗ್ಳಿ ಜಿಣಿಭರ್, ಸರ್ವೆಸ್ಪರಾ ತುಮ್ಚ್ಯಾ ದೆವಾಕ್ ಭಿಯೆವ್ನ್ ಚಲ್ತಾತ್ ಜಾಲ್ಯಾರ್ ಆನಿ ತಾಚೆ ಸರ್ವ್ ಉಪದೆಸ್ ಆನಿ ಕಾಂಯ್ಚಿ ಪಾಳಾತ್ ಜಾಲ್ಯಾರ್, ತುಮ್ಚ್ಯಾಂ ಲಾಂಬ್ ಆವ್ಕ್ ಲಾಬ್ತೆಲೆಂ. ಸರ್ವೆಸ್ಪರಾಚೊ ಸಗ್ಳ್ಯಾ ಕಾಳ್ಜಾನ್, ಅತ್ಮಾನ್, ಸಕ್ರಿಸ್ ಮೋಗ್ ಕರುಂಕ್ ಉಲೊ ದಿಲಾ ಮಾತ್ರ್ ನ್ಹಯ್. ಹಿಂ ಉತ್ರಾಂ ಕಾಳ್ಜಾಂತ್ ಖಿಂಚೊವ್ನ್ ದವ್ರುಂಕ್, ಭುರ್ಗ್ಯಾಂಕ್ ಪರತ್ ಪರತ್ ಸಾಂಗೊಂಕ್, ಹಾತಾಚೆರ್ ಖುಣಾಂ ಕಶಿ ಬಾಂಧುಂಕ್,

ಕಪಲಾಚೆರ್ ಶೃಂಗಾರ್ ಕಸೊ ಉವ್ವಳಾಂವ್ಕ್, ಫರ್ವಾಚ್ಯಾ ದಾರ್ಜಂತಾಂಚೆರ್ ಆನಿ ಶಹರಾಚ್ಯಾ ದಾರ್ವಟಾಂಚೆರ್ ಬರಂವ್ಕ್ ಉಲೊ ದಿಲಾ (ದ್ವಿತಿನಿಯವ್: 6/2-ff). ಜೆಜುಯೀ ಹಿಂಚ್ ಉತ್ರಾಂ ಸ್ಪಷ್ಟ್ ರಿಶಿನ್ ಸುವಾರ್ತೆ ಮಾರಿಫಾತ್ ಕಳಯ್ತಾ, ಹಾಂವೆಂ ತುಮ್ಕಾಂ ದಿಲ್ಲೊ ಸರ್ವ್ ಆಜ್ಞಾ ಪಾಳುಂಕ್ ತಾಂಕಾಂ ಶಿಕಯಾ. ಆನಿ ಹಾಂವ್ ಸದಾಂಕಾಲ್, ಸಂಸಾರಾಚಿ ಆಖೇರ್ ಪರ್ಯಾನ್ ತುಮ್ಚೆ ಸಾಂಗಾತಾ ಆಸ್ತಲೊಂ ಮ್ಹಣ್ ಉಗ್ಡಾಸ್ ದವರಾ (ಮಾತೆವ್: 28/20). ಹ್ಯಾಚ್ ಮಿಸಾಂವಾ ಖಾತಿರ್ ಜೆಜು ಆಪೊಸ್ತಲಾಂಕ್ ಧಾಡ್ತಾ, ಸುವಾರ್ತೆಕ್ ಚಡಿತ್ ಪ್ರಾಮುಖ್ಯತಾ ದೀವ್ನ್, ವಸ್ತು ಆನಿ

ವರ್ವಿ ತ್ಯಾಗ್ ಕರುನ್ ತಾಂಕಾಂ ಧಾಡ್ಲೆಲೆಂ ಆಸಾ. ಹ್ಯಾ ಮಹಿನ್ಯಾಚೊ ಇರಾದೊ ಪಾಠವ್ನ್ ಪಾಪ್‌ಸಾಯ್ನ್ ಸೊಮ್ಯಾಚ್ಯಾ ಮಿಸಾಂವಾಂತ್ ಆಮಿ ಜವಾಬ್ದಾರಿ ವಾಂಟುನ್ ಘೆಂವ್ಕ್ ಉಲೊ ದಿತಾ. ಸಿನೊದ್ ಸಭೆಚ್ಯಾ ಧ್ಯೇಯಾ ಸವೆಂ ಮಿಸಾಂವ್ ಜವಾಬ್ದಾರಿ, ಮೆತೆರ್ಪಣ್, ಸಾಂಗಾತ್ಪಣ್, ವಾಂಟಿಲೆಪಣ್ ಹೆಂ ಪರ್ಗಟುಂಕ್ ಉಲೊ ದಿಲಾ. ಹೆಂ ಜ್ಯಾರಿ ಕರುಂಕ್ ಮಾಗ್ಣೆಂ ಆನಿ ವಾವ್ರ್ ಚಡೊಂ ಮ್ಹಣ್ ಆಶೆತಾಂ, ಆಮ್ಚ್ಯಾ ಮಿಸಾಂವ್ ಜವಾಬ್ದಾರೆಂತ್ ಆನಿ ಹೆಂ ಆಮ್ಚೆ ಸಂತೆಕ್ ಕಳಂವ್ಪಾ ವಾವ್ರಾಂತ್ ಬರೆಂ ಮಾಗ್ಣಾಂ.

✠ ಫಾ| ಬೊನಾ, ವಿಗಾರ್

OUR MISSION

Dear Parishioners,

1. Feast of Infant Mary celebration was grand. Mass, Novena, Flower offering, procession and the rest of the arrangements were good and highlighted the occasion very beautifully. The attendance of the people, involvement of our leaders and the efforts of our children are to be complimented. While being grateful to you, may our mother intercede for us, our Parish, our educational institutions and lead our children to a bright future.
2. These days we are in the spirit of Mission with its activities and plan to raise funds for the missions. The breakfast, the savings and the sponsorship of items these all show our interest in mission and I wish to thank you for your involvement. Mission is not merely to raise money, but we are to be the instruments of good news. Our

family, neighbourhood, work place and those who are acquainted with us are to be shown that we are Christians and we have to reflect Christ in us.

In the Old Testament we have the command of God given through Moses, "so that you and your children and your children's children may fear the LORD your God all the days of your life, and keep all his decrees and his commandments that I am commanding you, so that your days may be long. Hear therefore, O Israel, and observe them diligently, so that it may go well with you, and so that you may multiply greatly in a land flowing with milk and honey, as the LORD, the God of your ancestors, has promised you. Hear, O Israel: The LORD is our God, the LORD alone. You shall love the LORD your God with all your heart,

and with all your soul, and with all your might. Keep these words that I am commanding you today in your heart. Recite them to your children and talk about them when you are at home and when you are away, when you lie down and when you rise. Bind them as a sign on your hand, fix them as an emblem on your forehead, and write them on the doorposts of your house and on your gates". (Deuteronomy: 6/2-ff).

Even Jesus is very clear in his mission. The Gospel of St. Matthew, He sends

forth to preach and promises that He will be with us, which compels us to live and we are to know that we are sent as missionaries. (Matthew: 28/20).

Pope Francis in the papal intention of October calls for shared responsibility of the missionary work. The synodal theme of participation, companionship and involvement is to be the motto of every Christian. May our effort to live and proclaim Christ in life be fruitful.

✠ **Fr Bona, Vicar**

**TIME OF LITURGICAL SERVICES
MASS TIMINGS**

				Week Days	
Saturday	4.00 P.M.	English		6.00 A.M.	Konkani
	5.00 P.M.	Konkani	Morning	7.00 A.M.	Konkani
Sunday	6.00 A.M.	Konkani		6.00 P.M.	Konkani
	7.00 A.M.	Konkani	Evening		
	8.15 A.M.	English			
	8.15 A.M.	Catechism at	Monday	6.00 P.M.	Our Lady of Miracles
	Milagres Central	Tuesday	6.00 P.M.	St Antony's	
	School	Wednesday	6.00 P.M.	St Joseph	
	9.30 A.M. Children's Mass	Thursday	6.00 P.M.	Infant Jesus	
	5.00 P.M. Konkani	Friday	6.30 P.M.	Adoration	
		Saturday	4.50 P.M.	Our Lady of Perpetual Succour	

Confessions during Week Days
Forenoon : 8.00 to 9.00 a.m.
Afternoon : 5.00 to 6.00 p.m.

ನಂಪಾನಕೀರಿಯ...

ಮೊಂತಿ ಫೆಸ್ತ್ ಆಮ್ಚ್ಯಾ ಕುಟ್ಮಾಂನಿ ಎಕ್ವಟ್ ಹಾಡುಂ!



ಶ್. ಮಾಚ್ಯಾ ಮಿಲಾರ್ ಸಾಂ. ಮಿಜೆ ವಾಡೊ

ಸಪ್ಟೆಂಬರ್ 8 ತಾರೀಕ್ - ಭಾರತಾಚ್ಯಾ ಕೊಂಕಣ್ ಕರಾವಳಿಚ್ಯಾ ಆನಿ ಅಖ್ಯಾತ್ ಸಂಸಾರಾಂತ್ ವಸ್ತಿ ಕರ್ನ್ ಆಸ್ಚ್ಯಾ ಕಥೊಲಿಕ್ ಸಮಾಜೆಕ್ ಏಕ್ ಮಹತ್ವಾಪೂರ್ ದೀಸ್. ಹ್ಯಾ ದಿಸಾ ಮರಿಯೆಚೊ ಜಲ್ಮಾ ದೀಸ್, 'ಮೊಂತಿ ಸಾಯ್ಬಣಿಚೆಂ ಫೆಸ್ತ್ ಮ್ಹಣ್ ಆಮಿ ಆಚರಣ್ ಕರ್ತಾಂವ್.

ಮೊಂತಿ ಮಾಯೆಚ್ಯಾ ಬಾಳ್ ಇಮಾಜೆಕ್ 'ಮರಿಯಾ ಬಂಬಿನಾ' ಮ್ಹಣ್ ಅಪಯ್ತಾತ್. ಹಿ ಇಮಾಜ್ 1735 ಇಸ್ವೆಂತ್ ಇಟಲಿಚ್ಯಾ ಟೋಡೆಂತ್ಲಾ ಫ್ರಾನ್ಸಿಸ್ಕನ್ ಮೆಳಾಚ್ಯಾ ಸಾಂ. ಕ್ಲಾರಾ ಭಿತರ್ಲೆ ಮಾದ್ರಿಂಚಿ ಸುಪೀರಿಯರ್ ಭಯ್ಣ್ ಇಜಾಬೆಲ್ಲಾನ್ ಮೆಣಾನ್ ತಯಾರ್ ಕೆಲ್ಲಿ ಖಂಯ್. 1856 ಇಸ್ವೆಂತ್ ಚಾರಿಟಿ ಸಿಸ್ಟರಾಂಚ್ಯಾ ಇಟಲಿಚ್ಯಾ ಮಿಲಾನ್ ಶ್ಲೆರಾಂತ್ಲಾ ಮಾಯ್ ಫಾರಾಕ್ ಹಿ ಇಮಾಜ್ ಸ್ಥಳಾಂತರ್ ಕೆಲ್ಲಿ ಖಂಯ್. ತಿ ಆಜೂನೀ ತಾಂಚ್ಯಾ ಹಾತಾ ಖಾಲ್ ಆಸಾ ಮ್ಹಣ್ ಕಳಿತ್ ಜಾತಾ.

ಮೊಂತಿ ಫೆಸ್ತ್ ಭಾರತಾಂತ್ ಕೆದಾಳಾ ಆಚರಣ್ ಕರುಂಕ್ ಆರಂಭ್ ಕೆಲೆಂ ಮ್ಹಣ್ಣಾಕ್ ಸ್ಪಷ್ಟ್ ದಾಕ್ಟೆ ನಾಂತ್. 1519 ಇಸ್ವೆಂತ್ ಅಲ್ಫೊನ್ಸ್ ಅಲ್ಬುಕರ್ಕಾನ್ 'ಓಲ್ಡ್ ಗೋವಾ' ಪ್ರದೇಶಾಚ್ಯಾ ಎಕಾ ದೊಂಗ್ರಾಚೆರ್ ಮರಿಯೆ ಮಾಯೆಕ್ ಸಮರ್ಪಿತ್ 'ದೊಂಗ್ರಾಚಿ ಆಮ್ಚೆ ಮಾಯೆಚೆಂ ಕೊಪೆಲ್ ಸ್ಥಾಪನ್ ಕೆಲೆಂ. ಪೊರ್ಚುಗೀಸ್ ಭಾಷೆಂತ್ 'ಮೊಂತೆ' ಮ್ಹಳ್ಳಾರ್ 'ದೊಂಗೊರ್' ಮ್ಹಣ್ ಅರ್ಥ್ ಜಾತಾ. ಹಾಂಗಾಸರ್ ಮರಿಯೆ ಮಾಯೆಕ್ ಫುಲಾಂ ಭೆಟವ್ನ್ ಮಾಗ್ಣೆ ಕರ್ತಾಲೆ.

1763 ಇಸ್ವೆಂತ್ ಗೊಂಯ್ಕಾರ್ ಯಾಜಕ್, ಬಾಪ್ ಜೋಕೆಮ್ ಮಿರಾಂದಾನ್ ಫರಂಗಿಪೆಟಿಂತ್ 'ಮೊಂತೆ ಮರಿಯಾನೊ' ಸೆಮಿನರಿ ಸ್ಥಾಪನ್ ಕೆಲಿ. 'ಮೊಂತೆ ಮರಿಯಾನೊ' ಮ್ಹಳ್ಳಾರ್ 'ದೊಂಗ್ರಾ ವಯ್ಲಿ ಮರಿ' ಮ್ಹಣ್ ಅರ್ಥ್. ಬಾಪ್ ಜೋಕೆಮ್ ಮಿರಾಂದಾ ಆನಿ ಬಿಷಪ್ ನೊರೋನ್ಟಾ ಹೈದರ್ ಆಲಿಚಿ ಅಪ್ತ ಮಿತ್ರ ಜಾವ್ನ್ಸಾಲೆ. ಹೈದರ್ ಆನಿ ತಾಚಿ ಶಿಪಾಯ್, ಝುಜಾಕ್ ವೆಚ್ಯಾ ಪಂಪ್ಲಿಂ, ಝುಜಾಂತ್ ಜಯ್ತ್ ಮೆಳೊಂಕ್ ಮೊಂತೆ

ಮರಿಯಾನೊ ಕೊಪೆಲಾಂತ್ ಮರಿಯೆಚ್ಯಾ ಇಮಾಜೆಕ್ ಫುಲಾಂ ಭೆಟವ್ನ್ ಮಾಗ್ಣೆಂ ಕರ್ತಾಲೆ.

ಮುಂಬಯ್ಚ್ಯಾ ಬೆಂದಾಂತ್ ದರ್ಯಾ ಥಾವ್ನ್ 80 ಮೀಟರ್ ಉಂಚಾಯೆರ್, ಅರಬ್ಬಿ ದರ್ಯಾಚ್ಯಾ ನದರೆಕ್ ಪಡ್ಚ್ಯಾಬರಿ ಆಸ್ಚ್ಯಾ ಎಕಾ ದೊಂಗ್ರಾಚೆರ್ ಮರಿಯೆ ಮಾಯೆಕ್ ಸಮರ್ಪಿತ್ 'ಮೌಂಟ್ ಮೇರಿ' (ಮ್ಹಳ್ಳಾರ್ ದೊಂಗ್ರಾಚಿ ಸಾಯ್ಬಣಿ) ದೇವ್ ಮಂದಿರ್ ಆಸಾ. ಸಪ್ಟೆಂಬರ್ 8 ತಾರೀಕ್ ಚಲ್ಣೆಂ ಹ್ಯಾ ದೊಂಗ್ರಾಚ್ಯಾ ಸಾಯ್ಬಣಿಚೆಂ ನೊವೆನ್ ಆನಿ ಭಕ್ತಿಪಣ್ ಲೊಕಾಮೊಗಾಳ್ ಜಾಲಾಂ.

ಅಶೆಂ ಆರಂಭ್ ಜಾಲ್ಲೆಂ ಬಾಳ್ ಮರಿಯೆಚೆಂ ನೊವೆನ್ ಆನಿ ಭಕ್ತಿಪಣ್ ಆಮ್ಚ್ಯಾ ಸರ್ವ್ ಇಗರ್ಜಾಂನಿ, ವಾಡ್ಪಾಂನಿ ಆನಿ ಫಾರಾಂನಿ ಆಚರಣ್ ಕರುಂಕ್ ಆರಂಭ್ ಕೆಲೆಂ. ಆತಾಂ ಸಂಸಾರ್ಭರ್ ಅನಿವಾಸಿ ಭಾರತೀಯ್ ವಸ್ತಿ ಕರ್ನ್ ಆಸ್ಚ್ಯಾ ಸರ್ವ್ ವಿದೇಶಿ ಗಾಂವಾಂನಿ ಮೊಂತಿ ಸಾಯ್ಬಣಿಚೆಂ ಫೆಸ್ತ್ ವ್ಹಡ್ ಮಟ್ಕಾರ್ ಆನಿ ಗದ್ದಳಾಯೆನ್ ಸಾಂಗಾತಾ ಮೆಳೊನ್, ಏಕ್ ಕುಟಮ್ ಜಾವ್ನ್ ಆಚರಣ್ ಕರ್ನ್ ಆಸಾತ್. ಹಿ ಏಕ್ ವ್ಹಡ್ ಅಭಿಮಾನಾಚಿ ಗಜಾಲ್.

ಆಜ್ ಸಂಸಾರ್ಭರ್ ಜಾಯ್ತಿ ಬದ್ಲಾವಣ್ ಜಾಲ್ಲ್ಯಾ ಆಮ್ಚಿಂ ಕುಟ್ಮಾಂ ಲ್ಹಾನ್ ಲ್ಹಾನ್ ಜಾವ್ನ್ ವೆತಾತ್. ಮಾಲ್ಪಡ್ಯಾಂಚ್ಯಾ ಫಾರಾ ಭುರ್ಗಾಂನಿ ಭೆಟ್ ದಿಂವ್ಚೆಂ ಅಪ್ಪ್ರಿಪ್ ಜಾಲಾಂ. ಅಸಲ್ಯಾ ಕಾಳಾರ್ ಮೊಂತಿ ಮಾಯೆಚೆಂ ಫೆಸ್ತ್ ಆಮ್ಚ್ಯಾ ಕುಟ್ಮಾ ಸಾಂದ್ಯಾಂಕ್ ಸಾಂಗಾತಾ ಹಾಡುಂಕ್, ಫಾರ್ಬ್ ಆಲ್ಪಾಂಚೊ ಉಗ್ಡಾಸ್ ಕಾಡುಂಕ್ ಆನಿ ಎಕ್ವಟಾನ್ ಜೇಂವ್ಕ್, ಸಾಂಗಾತಾ ಹಾಡ್ಚೆಂ ಏಕ್ ಫೆಸ್ತ್ ಜಾಯ್ತ್ ತರ್, ಆಮ್ಚಿಂ ಕುಟ್ಮಾಂ ಭಾವ್-ಬಾಂದವ್ಪಣಾಂತ್ ವಾಡೊನ್, ಎಕ್ವಟಿತ್ ಕುಟ್ಮಾಂ ಜಾವ್ನ್ ಉರೊಂಕ್ ಖಂಡಿತ್ ಸಾಧ್ಯ್ ಜಾತೆಲೆಂ ಮ್ಹಣ್ಣಾಂತ್ ಕಸಲೊಚ್ ದುಬಾವ್ ನಾ.

Message From Assistant Parish Priest

Dear parishioners,

At the outset, I wish you all a joyful celebration of the feast of the Nativity of our Blessed Mother and the family feast. As we celebrate as one family, I remind you that our strength lies in our unity.

Unity is Strength

As we celebrate the family feast today, let us remember the power of unity.

Whether in our families, friendships, communities, or as a Nation, unity is the key to strength, peace, and progress.

- **Family:** A united family lives in happiness and harmony. But when division creeps in, peace is lost.
- **Friendship:** True friendship offers support, making life's challenges easier to bear.

✍ **Fr Robin Joyson
Santhumayer**
Asst. Parish Priest



- **Society:** When society is united, social progress quickens. Discord only leads to disorder.
- **Nation:** A united nation prospers. It is our duty to set aside differences and work together for the common good.

When we stand together, we can overcome any adversity. As we reflect on this truth, let us strive to foster unity in our lives, families and communities.

May Mamma Mary bless and strengthen us all.

ಕಳವೊಪ್ಪಿ

1. ಕುಮ್ಮಿಂ ಬರ್ಪಾಂ ಫಿರ್ಗಾಚ್ಯಾಂಕ್ ಉಪ್ಕಾರಾಕ್ ಪಡ್ಲೆ ತಸಲಿಂ ಜಾಂವ್ಚಿತ್.
2. ವಾಡ್ಯಾಚ್ಯೊ ವರ್ದೊ ಮಟ್ವೊ ಆಸೊಂದಿತ್. ಲೇಕನಾಂ 300 ವ 600 ಸಬ್ಯಾಂ ಭಿತರ್ ಆಸ್ಲಾರ್ ಬರಂ.
3. A4 ವ full size ಕಾಗ್ಡಾರ್ ಎಕಾಚ್ ಕುಶಿನ್ ಬರಯಾ. ಲ್ಹಾನ್, ಲ್ಹಾನ್ ಕಾಗ್ಡಾಂ ವ ನೋಟ್ ಪುಸ್ತಕಾಚಿಂ ಕಾಗ್ಡಾಂ ವಾಪಾರಿನಾಕಾತ್.
4. ವಾಡ್ಯಾಚ್ಯೊ ಖಬೊ ವಿಭಾಗಾಕ್ ದಾಡ್ಲೊ ವಾಡ್ಯಾಚ್ಯೊ ವರ್ದೊ, ಕಾಂರ್ಪಿಂ ಜಾಲ್ಲೆಂಚ್ ಬರವ್ನ್ ಇಗರ್ಜೆಚ್ಯಾ ದಪ್ಪರಾಕ್ ಪಾವಿತ್ ಕರುಂಕ್ ವಿನತಿ.
5. ಮಿಲಾರ್ಡ್ ಮಿಲನ್ ಫಿರ್ಗಾಚ್ ಪತ್ರಾಕ್ ಲೇಖನಾಂ ಆನಿ ಹೆರ್ ಬರ್ಪಾಂ ವಿಂಚವ್ಣ್ ಕರ್ನ್ ಪ್ರಕಟ್ ಕರ್ಚೊ ನಿರ್ಧಾರ್ ಸಂಪಾದಕಿ ಮಂಡಳಿಚೊ.
6. ದಸಂಬರ್ 2024 ಅಂಕ್ವಾಕ್ ಕುಮ್ಮಿಂ ಬರ್ಪಾಂ ದಾಡುಂಕ್ ಅಂತಿಮ್ ತಾರೀಕ್ : 20-11-2024

- ಸಂಪಾದಕಿ

ಸ್ತ್ರಿಯಾಂ ಥಂಯ್ ಮರಿಯೆಕ್ ದೆಕ್ಯಾಂ

ಮೊಗಾಚ್ಯಾಂನೊ,

ಏಕ್ ಚಲಿ ಕುಟ್ಮಾಂತ್ ಜಲ್ಮತಾನಾ ನಿಜಾಕ್ಯಾಂಯಿ ಸಂತೊಸ್ ಆನಿ ಭರ್ವಸೊ ಹಾಡ್ನ್ ಯೆತಾ. ಹ್ಯಾ ಸಂಸಾರಾಂತ್ ಮನ್ಶಾಕುಳ್ ಮುಂದರುನ್ ವ್ಹರ್ಚೆಂ, ದೆವಾನ್ ದಿಲ್ಲೆಂ ಮಿಸಾಂವ್ ಜಾರಿ ಕರ್ಪಾಂತ್ ತಿಜೊ ಪಾತ್ರ್ ವರ್ತೊ. ರಚ್ಣೆಚ್ಯಾ ವಾವ್ರಾಂತ್ ದೆವಾನ್ ತಿಕಾ ವಿಶೇಸ್ ಜವಾಬ್ದಾರಿ ದಿಲ್ಲಿ ಆಸಾ.

ಮರಿ ಮಾಂಯ್ ದೆವಾಚಿ ಉತ್ತೀವ್ ರಚ್ಣಾ ಸಾಂತ್ ಜೊಕಿ ಆನಿ ಸಾಂತ್ ಆನ್ವಾಚ್ಯಾ ಕುಟ್ಮಾಂತ್ ಜಲ್ಮಲ್ಲಿ ಮರಿ ಮನ್ಶಾಕುಳಾಚೊ ಭರ್ವಸೊ ಜಾಲಿ. ಘಡಾರಾಂತ್ ತಿಣೆಂ ಜೆಜು ಕ್ರಿಸ್ತಾಕ್ ಜಲ್ಮ್ ದಿವ್ನ್ ಸಂಸಾರಾಕ್ ಹಾಡ್ಚೆ ಮಾರಿಫಾತ್ ತಿ ನವ್ಯಾ ಸಂಸಾರಾಚಿ ಸುರ್ವಾತ್ ಜಾಲಿ. ದೆಕುನ್ ಪವಿತ್ರ್ ಸಭಾ ತಿಕಾ 'ನವಿ ಏವ್' ಮ್ಹಣ್ ವೊಲಾಯ್ತಾ. ಜೆಜುಚೆ ಸೊಡ್ವಣೆಚ್ಯಾ ಮಿಸಾಂವಾಂತ್ ಮರಿಯೆಕ್ ವಿಶೇಸ್ ಜವಾಬ್ದಾರಿ ದೆವಾನ್ ದಿಲ್ಲಿ ತಿ ತಿಣೆಂ ವಿಶ್ವಾಸ್ಪಣಿ ಮೊಂತಾಕ್ ಪಾವಯ್ಲಿ.

ಆಜ್ ಆಮ್ಚ್ಯಾ ದೆಶಾಂತ್ ಚಲಿಯಾಂ/ಸ್ತ್ರಿಯಾಂಚೆರ್ ಅತ್ಯಾಚಾರ್, ದಮನ್, ಬಲತ್ಕಾರ್, ಖುನಿ, ಗೆರ್ಭಪಾತ್ ಚಡ್ಲಾತ್ ಆಸಾಂ, ಸ್ತ್ರಿಯಾಂಚಿಂ ಮುಳಾವಿಂ ಹಕ್ಯಾಂ ರಿಸ್ಕೆರ್ ಆಸಾತ್. ದಿಸ್ಪೆಡ್ಲೆಂ ಮಾದ್ಯಮಾಂನಿ ಅಸಲ್ಯೊ ಖಬ್ಲೊ ಆಯ್ತಾನಾ ಚಲಿಯಾಂಕ್ ರಕ್ಷಣ್ ತಶೆಂ ಗವ್ವಾ ದಿಂವ್ಚ್ಯಾಂತ್ ಆಮ್ಚಿಂ ಕುಟ್ಮಾಂ ಆನಿ ಸಮಾಜ್ ಪಾಟಿಂ ಪಡ್ಲಲ್ಯೆ ಪರಿಂ ದಿಸ್ತಾ. ರಚ್ಣೆಚೆಂ ಕಾಮ್ ಮುಕಾರುನ್ ವ್ಹರ್ಚ್ಯಾ ಸ್ತ್ರಿಯಾಂಕ್ಚೆ ಜೆವಾಚಿ ಭದ್ರತಿ ನಾ

ಶ್ + ಪೀಟರ್ ಪಾವ್ಲ್ ಸಲ್ವಾನಾ
ಮಂಗ್ಳುಚೊರ್ ಬಿಸ್ಪ್



ತರ್, ಮರಿಯೆಚೆಂ ಪ್ರತಿರೂಪ್ ಆಸ್ಚ್ಯಾ ಚಲಿಯಾಂಕ್ಚೆ ಮಾನ್ ನಾ ತರ್, ಆಮ್ಚೆಂ ಶಿಕಪ್, ನಾಗರಿಕತಾ, ಆಧ್ಯಾತ್ಮಿಕತಾ ಆನಿ ಅಭಿವೃದ್ಧಿ ಸಕ್ಡ್ ಅಧುರಿ ಮ್ಹಣ್ಣೆತ್. ತಾಂಚೆರ್ ಚಲೆಂ ಜುಲುಮ್ ಮರಿಯೆ ಮಾಯೆಕ್ ಕರ್ಚೊ ಅಕ್ಮಾನ್. ಹೆಂ ದೆವಾಕ್ ಬರೆಂ ದಿಸನಾ ಖಂಡಿತ್.

ಮರಿಯೆಕ್ ಮಾನ್ ಕರ್ಪಾ ಆಮಿ ಚಲಿಯಾಂಕ್ ತಶೆಂ ಸ್ತ್ರಿಯಾಂಕ್ ಗವ್ವಾ ದಿಂವ್ಕ್ ಆನಿ ಆಪ್ಲೆಂ ರುಪ್ಣೆಂ ತಾಂಚೆ ಥಂಯ್ ಪಳೆಂವ್ಕ್ ಮರಿ ಉಲೊ ದಿತಾ. ಮೊಂತಿ ಸಾಯ್ಬಣಿಚ್ಯಾ ಫೆಸ್ತಾ ದಿಸಾ ಆಮಿ ಚಲಿಯಾಂಚೊ ದೀಸಾಯಿ ಆಚರಣ್ ಕರ್ಪಾಂವ್ ಆಸ್ತಾಂ, ಆಮ್ಚ್ಯಾ ಕುಟ್ಮಾಂತ್ಲಾ, ವಾವ್ರಾ ಸುವಾತೆಂತ್ಲಾ, ಸಮಾಜೆಂತ್ಲಾ ಚಲಿಯಾಂಕ್ ಮಾನಾನ್ ಲೆಕುಂಕ್ ತಿಚ್ ಮೊಂತಿ ಮಾಂಯ್ ಆಮ್ಕಾಂ ಆಧಾರ್ ದೀಂವ್ ಆನಿ ಆಮ್ಚೆ ಪಾಸತ್ ದೆವಾ ಲಾಗಿಂ ವಿನತಿ ಕರುಂ.

ತುಮ್ಕಾಂ ಸರ್ವಾಂಕ್ ಗಾಂವಾಂತ್ ತಶೆಂ ಪರ್ಗಾಂವಾಂತ್ ಆಸ್ಚ್ಯಾ ಕೊಂಕ್ಣಿ ಲೊಕಾಕ್ ಭಾಗಿ ಮೊಂತಿ ಫೆಸ್ತಾ ಆನಿ ಮರಿಯೆ ಮಾರಿಫಾತ್ ದೆವಾಚಿಂ ಬೆಸಾಂವಾಂ ಮಾಗ್ತಾಂ.

ಅಭಿನಂದನ್



'ಮಿಲಾಚೆಂ ಮಿಲನ್' ಸಂಪಾದಕಾಕ್,

(ಮಾಚ್ಯಾ ಮಿಲಾರ್)

ಕರ್ನಾಟಕ ಕೊಂಕ್ಣಿ ಸಾಹಿತ್ಯ ಅಕಾಡೆಮಿಚಿ ಕೊಂಕ್ಣಿ ಸಾಹಿತ್ಯಾಚಿ

2023 ವರ್ಸಾಚಿ ಗವ್ವಾ ಪ್ರಶಸ್ತಿ ಫಾವೊ ಜಾಲ್ಯಾ

ತಾಕಾ ಆಮಿ ಉಲ್ಲಾಸ್ ಪಾಟಯ್ತಾಂವ್:

ವಿಗಾರ್, ಫಿರ್ಗಾಚ್ ಯಾಜಕ್ ಆನಿ

ಮಿಲಾರ್ಚಿ ದೇವ್ ಪ್ರಣಾ

GLEANINGS

NEW MEMBERS OF OUR CHURCH COMMUNITY

- 28.07.2024 – Julia Yasmin Mascarenhas – D/o Jatin Rupert Mascarenhas & Jane Sharol D Souza
- 16.08.2024 – Avni Eliza D Souza – D/o Landric Benjamin D Souza & Krupa Gowri Prakash, Hospattankar
- 01.10.2024 – Callen Noah Sequeira – S/o Carlton Mario Anthony Sequeira & Nisha Jenifer Roche

MARRIAGE UNION / WHAT GOD HAS JOINED TOGETHER, LET NO ONE SEPARATE

- 25.08.2024 – Joe Christopher – St Paul Ward, Milagres and Shiny Tresha Alex – Bangalore

REST IN PEACE/ETERNAL REST GRANT UNTO THEM O'LORD

- 04.07.2024 – Conrad Alwyn D Souza (53) – Sacred Heart Ward
- 31.07.2024 – Elizabeth Rita Pinto (90) – St Thomas Ward
- 07.09.2024 – Severine Rodrigues (81) – Infant Jesus Ward
- 26.09.2024 – Basil Menezes (94) – St Aloysius Ward
- 05.10.2024 – Adrian Louis Fernandes (57) – St Thomas Ward
- 11.10.2024 – Charles Mascarenhas Prabhu (92) – St Aloysius Ward

ಕೊಂಕ್ಣಿ ಕ್ಲಬ್ ಸ್ಪರ್ಧೋ ಸಾರ್ಕೊ ಜವಾಬಿ:

- 1) 1975 2) 04.02.1987 3)20.08.1992
4) 20.04.1994 5) ರವೀಂದ್ರ ಕೇಳೇಕರ್
6) 22 7) ಆಂಜೆಲ್ 8) ಕೊಂಕ್ಣಿ ದಿವೆಂ
9) ಕಾಕೆಂ ಭಾಂಗಾರ್ 10) ವಾನ್ ಆನಿ ಫಾಟಿಕ್ಲೊ.

ಫಲಿತಾಂಶ್:

- ಸ್ಪರ್ಧಾಕ್ ಆಯಿಲ್ಲೆಂ ಜಾಪಿ ಪತ್ರಾಂ : 7
ಸಾರ್ಕೊ ಜಾಪಿ ಪತ್ರಾಂ : 1
ವಿಜೇತ್ : ಅನಿತಾ ಡಿ.. ಮಿಲಾಗ್ರಿಸ್ ವಾಡೊ

ತೆಂಕ್ಲೆನ್ ಮ್ಹೊಂವ್ ಕಾಡ್ಲಾರ್ ತೊಂಡಾಂತ್ ಪಡಾತ್ಲಿಂ?

ನಯ್ಯಾ ಲೇಖಕಾಚೊ ದಿಖಾವ್:

ಪೆಂಕ್ವಾಂತ್ ದೂಕ್



ಪೆಂಕ್ವಾ ದೂಕ್ ಸಬಾರ್ ಥರಾಂಚಿ ಆಸುನ್ ಚಾಳೀಸ್ ವರಾಂ ಪ್ರಾಯಿ ಉಪ್ರಾಂತ್ ಜಾಯಿತ್ವಾಂಕ್ ಪೆಂಕ್ವಾ ದುಕಿಚೊ ಅನ್ವೋಗ್ ಆಸಾ. ತನ್ನೆ ಪ್ರಾಯಿಚೆರ್ ಭೊರಾಂಚಿಂ ಕಾಮ್ ಕೆಲ್ಲ್ಯಾಂಕ್ ಮಾತ್ ನ್ಹಯ್, ದಪ್ಪರಾಂತ್ ಬಸುನ್ ಸುಶೆಗಾಚೊ ವಾವ್ರ್ ಕೆಲ್ಲ್ಯಾಂ ಥಂಯ್‌ಯೀ ಪ್ರಾಯಿ ಉತ್ಸೊನ್ ಯೆತನಾ ಪೆಂಕ್ವಾಂತ್ ಆನಿ ಪಾಟಿಂತ್ ಹಾಡಾಂ ವರಿಂ ದೂಕ್ ಉಬ್ಜೊಂಕ್ ಸಾಧ್ಯ್ ಆಸಾ. ಆಜ್-ಕಾಲ್ ಸಬಾರಾಂಕ್ ತರ್ಲ್ಯಾ ಪ್ರಾಯಿರ್‌ಚ್ ಪೆಂಕ್ವಾಂತ್ ದೂಕ್ ಸುರು ಜಾಂವ್ಪಿ ಆಸಾ. ಪೆಂಕ್ವಾದುಕಿಕ್ ವಿವಿಧ್ ಕಾರಣಾಂ ಆಸುನ್ ಸಕ್ಲಾಂ ಥಂಯ್ ಪೆಂಕ್ವಾಂತ್ ಭೊಗ್ಪಿ ದೂಕ್ ಏಕ್ ಸಾರ್ಕಿ ಆಸಾನಾ. ಪೆಂಕ್ವಾ ದುಕಿಕ್ ಆನಿ ಆಮ್ಚ್ಯಾ ಸದಾಂಚ್ಯಾ ಜಿಣ್ಯೆ ರಿತಿಕ್ ಲಾಗಿಲೊ ಸಂಬಂಧ್ ಆಸಾ. ಚಡ್ತಾವ್ ಜಣಾಂ ಥಂಯ್ ಜಿಣ್ಯೆ ರಿತಿಂತ್ ಥೊಡೆಂ ಸುದ್ರಾಪ್ ಕೆಲ್ಯಾರ್‌ಚ್ ಪೆಂಕ್ವಾದೂಕ್ ಉಣಿ ಜಾತಾ. ಹೆರಾಂಕ್, ವೆಳಾರ್ ಜೊಕ್ತಿ ಚೆಕ್ತಾ ದಿಲ್ಯಾರ್ ಪೆಂಕ್ವಾ ದುಕಿ ಥಾವ್ನ್ ಪರಿಹಾರ್ ಮೆಳ್ತಾ.

ಡಿಸ್ಕ್ ನಿಸ್ತಾಲ್ಲ್ಯಾ ಹರ್ ಸಂದರ್ಭಾರ್ ಒಪ್ಪೇಶನ್ ಕರವ್ನ್ ಡಿಸ್ಕ್ ಕಾಡಯ್ಪಿ ಮ್ಹಣ್ ನಾ. ಥೊಡೆ ದೀಸ್ ಸುಶೆಗ್ ಘೆವ್ನ್, ಪೆಂಕ್ವಾಚೆರ್ ಭೊರ್ ಪಡ್ಚೊ ಆಡಂಯ್ಲಾರ್, ಬಸ್ಪ್ಯಾಂತ್, ಮುಕಾರ್ ಬಾಗೊಂವ್ಪ್ಯಾಂತ್, ಜಡಾಯ್ ಉಕೊಲ್ಪ್ಯಾಂತ್ ಚತ್ರಾಯ್ ಘೆತ್ಲಾರ್ ಪರತ್ ಸಮಸ್ಲೊ ಯೆಂವ್ಚೊ ಚುಕೊಂವ್ಕ್ ಸಾಧ್ಯ್ ಆಸಾ.

ಪೆಂಕ್ವಾಚ್ಯಾ ಹಾಡಾಂಚೆರ್ ಭೊರ್ ಪಡೊನ್ ತಿಂ ತವಳ್ ತವಳ್ ಕುಸೊಂಕ್, ಡಿಸ್ಕ್ ನಿಸ್ತೊಂಕ್ ಆನಿ

ಡಾ. ಎಡ್ವರ್ಡ್ ನಜೆತ್



ಉಪ್ರಾಂತ್ ಪೆಂಕ್ವಾಚಿಂ ಹಾಡಾಂ ರುರೊನ್ ವಚುಂಕ್ ಆಮ್ಚಿ ಜಿಣ್ಯೆ ರೀತ್ ಪ್ರಮುಕ್ ಕಾರಣ್. ಜಿಣ್ಯೆ ರಿತಿಂತ್ ಸುದ್ರಾಪ್ ಕೆಲ್ಯಾರ್ ಪೆಂಕ್ವಾಂತ್ ದೂಕ್ ಯೇನಾಶೆಂ ಆನಿ ಆಸ್‌ಲ್ಲೆ ದುಕಿ ಥಾವ್ನ್ ವೆಗ್ಳಿಂ ಪರಿಹಾರ್ ಜೊಡುಂಕ್ ಸಾಧ್ಯ್ ಆಸಾ.

ಕುಡಿಚಿ ಚಡ್‌ಲ್ಲಿ ಜಡಾಯ್: ಕುಡಿಚಿ ಜಡಾಯ್ ಚಡ್ ಆಸ್‌ಲ್ಲಾಂ ಥಂಯ್ ಪೆಂಕ್ವಾ ದುಕಿಚೊ ಸಮಸ್ಲೊ ಚಡ್. ಪೋಟ್ ವಾಡ್‌ಲ್ಲಾಂಕ್ ಪೆಂಕ್ವಾಂತ್ ದೂಕ್ ಸಾಮಾನ್ಯ್ ಪೋಟ್ ವಾಡ್ಚೊ ಸಮಸ್ಲೊ ಚಡ್ತಾವ್ ಬಸುನ್ ಕಾಮ್ ಕರ್ತಲ್ಯಾಂ ಥಂಯ್ ಚಡ್. ವೋಣಿಕ್ ಮಾರ್‌ಲ್ಲಾ ವಿಳ್ಯಾಚೆರ್ ಮುಡೊ ತಾಂದುಳ್ ಉಮ್ಯಾಳಾಯಿಲ್ಲೆಪರಿಂ, ಪೋಟ್ ದೆಂವ್‌ಲ್ಲಾಂವರಿಂ ಸಗ್ಳ್ಯಾ ಪೋಟಾಚಿ ಜಡಾಯ್ ಪೆಂಕ್ವಾಚ್ಯಾ ಹಾಡಾಂಚೆರ್ ಭೊರ್ ಫಾಲಿತ್ ಆಸಾ. ಅಸಲ್ಯಾಂ ಥಂಯ್ ಪೆಂಕ್ವಾಚಿ ಮಾಸಾಳ್ ಭಾಗ್ ಅಸ್ಕತ್ ಆಸುನ್ ಪೆಂಕ್ವಾಂತ್ ವೆಗ್ಳಿಂ ದೂಕ್ ಉಬ್ತಾ. ಕುಡಿಚಿ ಜಡಾಯ್ ಉಣಿ ಕರ್ಪೆ ಖಾತಿರ್ ಖಾಣಾಂತ್ ಪೋತ್ ಕರ್ನ್, ಸದಾಂಯ್ ಚಲ್ಪೆ ತಸಲೆಂ ವ್ಯಾಯಮ್ ಕೆಲ್ಲ್ಯಾನ್ ಪೆಂಕ್ವಾ ದೂಕ್ ಉಣಿ ಜಾತಾ.

ಅಸ್ಕತ್ ಮಾಸಾಳ್ ಭಾಗ್: ಪೆಂಕ್ವಾಚಿ ಮಾಸಾಳ್ ಭಾಗ್ ಅಸ್ಕತ್ ಜಾಲ್ಲೆ ಪೆಂಕ್ವಾ ದುಕಿಕ್ ಪ್ರಮುಕ್ ಕಾರಣ್ ಆಸ್ತೆತಾ. ಬಸುನ್ ಕಾಮ್ ಕರ್ಪಿಂ ಆಮಿ ಜಾಯ್ತಿಂ ವ್ಯಾಯಮ್ ಕರಿನಾಂವ್. ದೆಕುನ್ ಪೆಂಕ್ವಾಚಿ ಮಾಸಾಳ್

ಭಾಗ್ ಹಳ್ಳಾನ್ ಅಸ್ಕತ್ ಜಾಯಿತ್ತ್ ಯೆತಾತ್. ಅಸಲ್ಯಾಂ ಥಂಯ್ ಥೊಡೊ ಭೊರ್ ಪಡ್ಲೊಚ್ ಪೆಂಕ್ಪಾಂತ್ ದೂಕ್ ಸುರು ಜಾತಾ. ಬಾಗೊನ್ ಏಕ್ ಬಾಲ್ಡಿ ಉದಕ್ ಉಕಲ್ಲ್ಯಾರಾಯಿ ಪೆಂಕ್ಪಾಚೆರ್ ಚಡ್ ಭೊರ್ ಪಡ್ತಾ. ಸವಯ್ ನಾತ್ಲೆಂ ಖಿಂಚಿಯ್ ಕಾಮ್ ಕೆಲ್ಲೆಂಯ್ ಪೆಂಕ್ಪಾಚೆರ್ ಎಕಾನೇಕ್ ಭೊರ್ ಪಡುಂಕ್ ಕಾರಣ್ ಜಾವ್ತಾ. ಜಾಯ್ತಿ ಪಾವ್ಟಿಂ ಬಸ್ತನಾ ಪಾಟ್ ಮುಕಾರ್ ಬಾಗೊವ್ನ್ ಬಸ್ಲಾನ್ ವಾ ಆರಾಮ್ ಕದೆಲಾಚೆರ್ ಪಾಟ್ ಪಾಟಿಂ ಕರ್ನ್ ಬಸ್ಲಾನ್ ಕೂಟಾಚ್ಯಾ ಹಾಡಾಂಚೆರ್ ಭೊರ್ ಪಡ್ತಾ. ಸಬಾರಾಂ ಥಂಯ್ ಹೊ ಭೊರ್ ಹಳ್ಳಾನ್ ಪಡಾತ್ತ್ ಆಸ್ತಾ ಆನಿ ಕುಟಾಚ್ಯಾ ಹಾಡಾಂಚಿ ಸೊಸ್ತಿ ಸಕತ್ ಉಣಿ ಜಾಲ್ಚಿ ದೂಕ್ ವಯ್ತ್ ಪಡ್ತಾ. ಸದಾಂಯ್ ತಸಲೆಂ ಕಾಮ್ ಕರಿತ್ತ್ ಆಸ್ಲಾಂ ಥಂಯ್ ಪೆಂಕ್ಪಾಚಿ ಮಾಸಾಳ್ ಭಾಗ್ ಬರೆ ಆಸ್ತಾತ್ ಆನಿ ಪೆಂಕ್ಪಾಚೆರ್ ಪಡ್ಲೊ ಭೊರ್ ಹಾಡಾಂಚೆರ್ ಪಡನಾಶೆಂ ಮಾಸಾಳ್ ಭಾಗ್ ಚತ್ರಾಯ್ ಘೆತಾತ್. ಪೂಣ್ ಭೊರಾಚೆಂ ಕಾಮ್ ಕರ್ನ್ ಸವಯ್ ನಾತ್ಲ್ಯಾಂ ಥಂಯ್, ತಶೆಂಚ್ ಜೊಕ್ತಿಂ ವ್ಯಾಯಮ್ ಕರಿನಾಸ್ಲ್ಯಾಂ ಥಂಯ್ ಪೆಂಕ್ಪಾಚೆರ್ ಪಡ್ಲೊ ಭೊರ್ ಶೀದಾ ಹಾಡಾಂಚಿ ಗಾಂಟಿಚೆರ್ ಪಡುನ್ ತ್ಯೊ ಕುಸ್ತಿತ್, ಕಾಂಯ್ ಇಲ್ಲೊ ಭೊರ್ ಪಡ್ಲೊಚ್ ಪರತ್ ಪರತ್ ದೂಕ್ ಉಬ್ಜೊಂಕ್ ಮಾಸಾಳ್ ಭಾಗ್ ಅಸ್ಕತ್ ಆಸ್ಚೆಂಚ್ ಪ್ರಮುಕ್ ಕಾರಣ್.

ಪಾಟಿಚ್ಯಾ ಆನಿ ಕುಟಾಚ್ಯಾ ಮಾಸಾಳ್ ಭಾಗಾಂಕ್ ಘಟ್ ಕರುಂಕ್ ನಿರ್ದಿಶ್ಟ್ ಥರಾಂಚಿಂ ವ್ಯಾಯಮಾಂ ಆಸಾತ್. ತಿಂ ಅನ್ಬೊಗ್ ಆಸ್ಚ್ಯಾ ಸಿಖಿಯೋಥೆರಪಿ ಕರಯ್ತಲ್ಯಾಂ ಥಾವ್ನ್ ವಾ ತಜ್ಜ್ ದಾಕ್ತರಾಂ ಥಾವ್ನ್ ಶಿಕೊನ್ ಚತ್ರಾಯೆನ್ ಆನಿ ನಿಯಮಿತ್ ಥರಾನ್ ಕೆಲ್ಯಾರ್ ಪರತ್ ಪರತ್ ದೂಕ್ ಯೆಂವ್ಚಿ ಉಣಿ ಕರ್ತಾ.

ವಾಯಾಚಿ ಉಪಾದ್, ನ್ಹಂಯ್: ಥೊಡ್ಯಾಂನಿ ಅಪ್ಣಾಕ್ 'ವಾಯಾಚಿ ಉಪಾದ್' ಚಡ್ ಆನಿ ಅಶ್ಚಿ ಪೆಂಕ್ಪಾ ದೂಕ್ ವಾಯಾಚಿ ಮ್ಹಣ್ ಲೆಕ್ಚೆಂ ಆಸಾ. ಪೆಂಕ್ಪಾಂತ್ ಪಾಟಿಂತ್ ಹಾಡಾಂ ವರ್ತಿಂ ಉಬ್ಜಾಲ್ಲಿ ದೂಕ್ ಥೊಡೆ ಪಾವ್ಟಿಂ 'ಗುಳೊ' ರಾವ್ಲೆಪರಿಂ ಭೊಗ್ಲಾನ್ ವಾಯ್ ಧರ್ಲಾ ಮ್ಹಣ್ ಭೊಗ್ತಾ ಜಾವ್ತಾ. ಕಣ್ಣಿ, ಬಟಾಟಿ, ವಾಯ್ಲಾಂ ತಸಲ್ಯೊ ವಸ್ತು ಖೆಲ್ಯಾರ್ ಪೊಟಾಂತ್ ವಾರೆಂ ಚಡ್ತಾ ಆನಿ

ಹೆಂ ವಾರೆಂ, 'ವಾಯ್' ಜಾವ್ನ್ ಪಾಟಿಂತ್, ಪೆಂಕ್ಪಾಂತ್ ರಾವ್ತಾ ಮ್ಹಳೆಂ ಚಿಂತಪ್ ಸಾರ್ಕೆಂ ನ್ಹಂಯ್. ಆನ್ವಿಟಿಂತ್ಲೆಂ ವಾರೆಂ ಕುಡಿಚ್ಯಾ ಹೆರ್ ಭಾಗಾಂಕ್ ವ್ಹರ್ಚೆ ತಸಲೆ ನಳ್ ಆಮ್ಚ್ಯಾ ಕುಡಿಂತ್ ನಾಂತ್ ವಾ ಆನ್ವಿಟಿಂತ್ ಉಬ್ಜಾಲ್ಲಿಂ ವ್ಹಾರೆಂ (ಗ್ಯಾಸ್) ರಗ್ತಾಕ್ ಮೆಳುನ್ ಥಂಯ್ ಥಾವ್ನ್ ತೆಂ ವ್ಹಾರೆಂ ಹಾಡಾಂಚ್ಯಾ ಗಾಂಟಿಂಕ್ ವಾ ಮಾಸಾಳ್ ಭಾಗಾಂ ಭಿತರ್ ವಚುಂಕ್ ಆನಿ ಥಂಯ್ ರಾವುಂಕ್ ಕಾರಣ್ ಜಾಂವ್ಚೆ ತಸಲೆ ಕಸಲಿಯ್ ವೆವಸ್ತಾ ಆಮ್ಚೆ ಕುಡಿಂತ್ ನಾ. ಥೊಡೆ ಆಯುರ್ವೇದಿಕ್ ದಾಕ್ತರ್ ಪೆಂಕ್ಪಾ ದುಕಿಕ್ 'ವಾಯು ದೋಶ' ಮ್ಹಣ್ ನಾಂವ್ ದಿತಾತ್ ಆಸ್ತಾ. ಥೊಡೆ ಸಂಪ್ರದಾಯಿಕ್ ಪಂಡಿತ್ ಹ್ಯಾ ದುಕಿಂಕ್ 'ಉಷ್ಣ ವಾಯು' ವಾ 'ಶೀತ ವಾಯು' ಕಾರಣ್ ಮ್ಹಣ್ ಸಾಂಗ್ಚೆಂಯ್ ಆಸಾ. ಆಯುರ್ವೇದಾಂತ್ ವಾಯುದೋಶ ಮ್ಹಣ್ಚ್ಯಾಕ್ ಆನಿ ಆಮಿ ಗ್ಯಾಸ್‌ಟ್ರಬಲ್ ಮ್ಹಣ್ ಲೆಕ್ಚ್ಯಾಕ್ ಫರಕ್ ಆಸಾ. ಖೆಲ್ಲ್ಯಾ ವಸ್ತು ವರ್ತಿಂ ಪೆಂಕ್ಪಾಂತ್ ವಾಯ್ ಧರ್ತಾ ಮ್ಹಳ್ಯಾ ಗಜಾಲಿಕ್ ವಯ್ಕುಕಿಯ್ ಥರಾನ್ ವಿವರುಂಕ್ ಜಾಯ್ನಾ. ಮತಿಂತ್ ತಸಲೆ ಭಿರಾಂತ್ ಆಸ್ಲಾರ್ ತಸಲೆಂ ಖಾಣಾಂ ಖೆಲ್ಲೆಂಚ್ ಪೆಂಕ್ಪಾಂತ್ ದೂಕ್ ಧರುಂಕ್ ಸಾಧ್ಯ್ ಆಸಾ. ಪೆಂಕ್ಪಾ ದುಕಿಕ್ ಆನಿ ಮತಿಚ್ಯಾ ಭೊಗ್ಲಾಂಕ್ ಜಾಯಿತ್ತೆಂ ಲಗ್ತಿ ಆಸಾ. ವಾಸ್ತವಿಕ್ ಜಾವ್ನ್ ಪೆಂಕ್ಪಾಂತ್ ದೂಕ್ ಆಸ್ಲಾಂನಿ ಆನ್ವಿಟಿಂತ್ ವಾರೆಂ ಉಬ್ಜೊಂವ್ಚೆ ವಸ್ತು ಸಾಂಡಿಚೆ ಮ್ಹಣ್ ನಾ.

ತಸ್ಚೆ ಚಿಕಿತ್ಸಾ ಆಡಾಯಾ: ತವಳ್ ತವಳ್ ಪೆಂಕ್ಪಾಂತ್ ದೂಕ್ ಪಡ್ತಾ ತರ್ ತಜ್ಜ್ ದಾಕ್ತರಾಂಕ್ ಭೆಟುನ್ ತಾಂಚಿ ಸಲಹಾ ಘೆಂವ್ಚಿ ಒಕ್ತಾಂ ಮಾತ್ ಸೆಂವ್ಚೆ ಪ್ರಾಸ್ ವ್ಯಾಯಮ್ ಗರ್ಜೆಂ. ಸ್ಲೆಶಲಿಸ್ಸ್ ದಾಕ್ತರ್ ಪೆಂಕ್ಪಾಂತ್ಲೆಂ ಡಿಸ್ಕ್ ಕಾಡುಂಕ್ ಸಲಹಾ ದೀತ್ ವಾ ಹೆರ್ ಕಿತೆಂಯ್ ಒಪ್ರೇಶನ್ ಕರಯ್ತ ಮ್ಹಣ್ ಸಮ್ಜಯ್ ತರ್ ತಿ ಚತ್ರಾಯೆನ್ ಘೆಂವ್ಚ್ ಜಾಯ್. ಹೆರ್ ಸ್ಲೆಶಲಿಸ್ಸ್ ದಾಕ್ತರಾಂಕ್ ಭೆಟುನ್ ಸಲಹಾ (second opinion) ಘೆಂವ್ಚೆಂ ಬರೆಂ. ಒಪ್ರೇಶನ್ ಕಿತ್ಯಾಕ್ ಕಶೆಂ ಆನಿ ಒಪ್ರೇಶನ್ ಕೆಲ್ಲ್ಯಾ ಉಪ್ರಾಂತ್ ದೂಕ್ ಉಣಿ ಜಾಂವ್ಚೊ ಭರ್ವಸೊ ಮೆಳತ್ ತರ್ ಮಾತ್ ಒಪ್ರೇಶನ್ ಕರಯ್ತೆ, ನಿರ್ದಿಶ್ಟ್ ಥೊಡೆ ಸಂದ್ರಾಪ್ ಸೊಡ್ನ್ ಒಪ್ರೇಶನಾಕ್ ಆಮ್ಚೊ ಆಸುಂಕ್ ನಜೊ. ಪೆಂಕ್ಪಾಚೆರ್ ಒಪ್ರೇಶನ್ ಕಿತ್ಲೆಂ ಆಡಯ್ತಾತ್ ತಿತ್ಲೆಂ ಬರೆಂ.

ದುಡ್ಡು ಖಬರ್



ಡಾ. ಮಾಜ್ಜಾ, ಮಿಲರ್
ಸಾಂ. ಜುಜೆ ವಾಡೊ

1. ಎಕಾ ಬ್ಯಾಂಕ್ ಎಕೌಂಟಾಕ್ 4 ಜಣ್ ನೊಮಿನಿ:

ಬ್ಯಾಂಕಿಂಗ್ ಕಾರ್ಯಾಚ್ ತಿದ್ದಣ್ ಕರ್ಚೊ ಮಸೂದ್ ಆಂಫ್ಲಿವಾರ್ ಲೋಕ್ ಸಭೆಂತ್ ಮಂಡನ್ ಕೆಲಾ. ಹ್ಯಾ ತಿದ್ದಣಿ ಪ್ರಕಾರ್ ಎಕಾ ಬ್ಯಾಂಕ್ ಎಕೌಂಟಾಕ್ 4 ಜಣ್ ನೊಮಿನಿಂಚಿಂ ನಾಂವಾಂ ದಾಕಲ್ ಕರುಂಕ್ ಸಾಧ್ಯ್ ಜಾತಾ. ಹ್ಯಾ ಮಸೂದೆಂತ್ ಕೆಲ್ಲ್ಯಾ ತಿದ್ದಣಿ ಪ್ರಕಾರ್ ಚಾರ್ ಜಣಾಂ ಪಯ್ಲಿ ಕೋಣ್ ಪಯ್ಲಿ, ದುಸ್ರೊ, ತಿಸ್ರೊ ಆನಿ ಚವ್ಥೊ ಮ್ಹಣ್ ನಾಮ್‌ಕರಣ್ ಕರ್ಚ್ಯಾ ವೆಕ್ತೆನ್ ನೊಮಿನಿ ಕೆಲ್ಲ್ಯಾಂಚ್ಯಾ ನಾಂವಾಂಕ್ ಆದ್ಯತಾ ದಿವ್ಚೆತ್.

ಬ್ಯಾಂಕ್ ಎಕೌಂಟಾ ನ್ಹಯ್ ಆಸ್ತಾನಾ, ಡಿವಿಡೆಂಡ್, ಹಿತೆ, ವಾಡ್ ದಿಂವ್ಚೆ ಬೊಂಡ್ಸ್ - ಹೆಂ ಸರ್ವ್, ದುಡು ವಿನಿಯೋಗ್ ಕರ್ಚ್ಯಾ ವಿಶಿಂ ಆಸ್ಚ್ಯಾ ಶಿಕ್ಷಣ್ ಆನಿ ರಕ್ಷಣ್ ಫಂಡಾಕ್ ವರ್ಗಾವಣ್ ಕರುಂಕ್ ಅವ್ಕಾಸ್ ಕರ್ನ್ ದಿಲಾ. ಸಹಕಾರಿ ಬ್ಯಾಂಕಾಂಚ್ಯಾ ದಿರೆಕ್ಟೊರಾಂಚಿ ಆವ್ಡಿ ವಿಸ್ತರಣ್ ಕರ್ಚೊ ಪ್ರಸ್ತಾವ್ನೆಯಿ ಹ್ಯಾ ತಿದ್ದಣಿ ಮಸೂದೆಂತ್ ಆಸಾ ಮ್ಹಣ್ ಕಳಿತ್ ಜಾತಾ. ಹೆಂ ವೆಗಿಂಚ್ ಕಾನೂನ್ ಜಾವ್ನ್ ಯೆತಲೆಂ.

ಹಿಂ ನಿಯಮಾಂ ಬ್ಯಾಂಕ್ ಲೊಕರಾಂಕೇ ಲಾಗು ಜಾತಾತ್.

2. ಬ್ಯಾಂಕ್ ಡೆಪೊಸಿಟ್ ವಿಮೊ ಚಡ್ತಾ?

ನಿವೃತ್ತ್ ಜಾಲ್ಲ್ಯಾ ಮಾಲ್ಯಡ್ಯಾ ನಾಗರಿಕಾಂಚೊ ದುಡು ಬ್ಯಾಂಕಾಂನಿ ಅನಿ ಸಹಕಾರಿ ಬ್ಯಾಂಕಾಂಚ್ಯಾ ಫಿಕ್ಸೆಡ್ ಡೆಪೊಸಿಟಾಂನಿ ಆಸಾ. ಹೊ ದುಡು, ಸುಮಾರ್ 47% ಬ್ಯಾಂಕಾಚ್ಯಾ ಡೆಪೊಸಿಟಾಚೊ ವಾಂಟೊ. ತ್ಯಾ ಖಾತಿರ್ ತಾಣಿ ಬ್ಯಾಂಕಾಂತ್ ದವರ್ಲಲ್ಲ್ಯಾ ಸಗ್ಳ್ಯಾ ಐವಜಾಕ್ ಆನಿ ಮುಕಾರ್ ವಿಮೊ ಲಾಗು ಜಾತಾಲೊ ಮ್ಹಣ್ ರಿಸರ್ವ್ ಬ್ಯಾಂಕಾನ್ ಕಳಯ್ಲಾಂ.

ಆನಿ ಮುಕಾರ್ ತಾಂಕಾಂ 5 ಲಾಕಾಂಚಿ ವಿಮ್ಯಾ ಐವಜಾಚಿ ಮೀತ್ ಲಾಗು ಜಾಂವ್ಚಿ ನಾ. ಹ್ಯಾ ವಿಷ್ಯಾಂತ್ ಚಡ್ಡಿಕ್ ಮಾಹೆತ್ ಬ್ಯಾಂಕಾಂ ಥಾವ್ನ್ ಜೊಡ್ಡೆತ್.

3. ಪ್ರವಾಸ್ ಭಾಗ್ಯ:

ಉತರ್ ಪ್ರಾಯಿರ್ ಭೊಂವೊಂಕ್ ಆಶೆಂವ್ಚ್ಯಾ ಮಾಲ್ಯಡ್ಯಾ ನಾಗರಿಕಾಂಕ್ ಏಕ್ ಬರಿ ಖಬರ್. ಪಂಫ್ಲಿಂ ಪ್ರವಾಸ್ ಕರಾ. ಉಪ್ರಾಂತ್ ಕಂತಾನ್ ಪ್ರವಾಸ್ ಖರ್ಚ್ ಫಾರಿಕ್ ಕರಾ. ಅಸಲಿ ಏಕ್ ಯೆವ್ಜಣ್ ಕರ್ನಾಟಕಾಚ್ಯಾ ಸರ್ಕಾರಾನ್ ತಾಚ್ಯಾ ಮೈಸೂರ್ ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ದ್ವಾರಿಂ ಆಸಾ ಕೆಲ್ಲ್ಯಾ ತಾಂಚ್ಯಾ ಮಿತಿಚ್ಯಾ ಜಾಗ್ಯಾಂಕ್ ಪಂಫ್ಲಿಂ ಕರುಂಕ್ ಸರ್ವ್ ವೆವಸ್ಥಾ ತೆ ಕರ್ತಾತ್ ಮ್ಹಣ್ ಕಳೊನ್ ಯೆತಾ.

ಚಡಿತ್ ವಿವರಾಕ್ 080-4588882 ವ 9353645921 (ವಾಟ್‌ವಾಟ್) ನಂಬ್ರಾಂಕ್ ಸಂವರ್ಕ್ ಕರ್ನ್ ಚಡಿತ್ ಮಾಹೆತ್ ಜೊಡ್ಡೆತ್.

4. ಫೊವಾಕ್ ಆನಿ ಬಾಂಫ್ಲಿಕ್ ಏಕ್‌ಚ್ ಯುಪಿಐ:

ಪ್ರಸ್ತುತ್ ಎಕಾ ಬ್ಯಾಂಕ್ ಎಕೌಂಟಾಕ್ ಏಕ್ ಯುಪಿಐ ಎಕೌಂಟಾ ಮಾತ್ ಉಪ್ಯೋಗ್ ಕರುಂಕ್ ಸವ್ಲತಾಯ್ ಆಸ್ಲಿ.

ತಶೆಂ ಜಾಲ್ಲ್ಯಾನ್ ಎಕಾ ಕುಟ್ಮಾಕ್ ಚಡಾವತ್ ಏಕ್ ಎಕೌಂಟಾ ಅಸ್ತಾ ಜಾಲ್ಲ್ಯಾನ್ ದೊಗಾಂ ಜಣಾಂಕ್ ಹೆಂ ಎಕೌಂಟಾ ಉಪ್ಯೋಗ್ ಕರುಂಕ್ ಜಾಯ್ತಾತ್. ಎಕ್ಲಾಕ್ ಮಾತ್ ಡಿಜಿಟಲ್ ಪೇಯ್‌ಮೆಂಟ್ ಕರುಂಕ್ ಸಾಧ್ಯ್ ಜಾತಾಲೆಂ.

ಆತಾಂ ರಿಸರ್ವ್ ಬ್ಯಾಂಕಾನ್ ಆಸಾ ಕೆಲ್ಲ್ಯಾ ನವ್ಯಾ ಸವ್ಲತಾಯಿ ಪ್ರಕಾರ್ ಎಕಾ ಬ್ಯಾಂಕ್ ಎಕೌಂಟಾಕ್ ದೋನ್

ಯುಪಿಐ ಎಕೌಂಟಾಂ ಉಗ್ತಿಂ ಕರ್ಯೆತ್. ಹಿ ಸುವಿಧಾ ವೆಗಿಂಚ್ ಸರ್ವ್ ಯುಪಿಐ ಗ್ರಾಹಕಾಂಕ್ ಲಾಬ್ತೆಲಿ.

ಹ್ಯಾ ಸವ್ಲತಾಯಿ ವರ್ವಿಂ ಫೊವಾ-ಬಾಂಯ್ಲಿಕ್, ಬಾಪುಯ್-ಪುತಾಕ್ ವ ದೋಗಾಂ ಮಿತ್ರಾಂಕ್ ಬ್ಯಾಂಕಾಚ್ಯಾ ಎಕಾ ಎಕೌಂಟಾ ಥಾವ್ನ್ ಯುಪಿಐ ಪೇಮೆಂಟ್ ಕರುಂಕ್ ಸಾಧ್ಯ್ ಜಾತಲೆಂ.

ತಶೆಂಚ್ ಯುಪಿಐ ಪೇಯ್ಂಟ್ ಚಡಿತ್ ಸುರಕ್ಷಿತ್ ಕರುಂಕ್ ವೆಗಿಂಚ್ ಫೇಸ್ ಐಡಿ ಆನಿ ಬಯೋಮೆಟ್ರಿಕ್ಸ್ ವೆವಸ್ಥಾ ಜ್ಯಾರಿಯೆಕ್ ಯೆತೆಲಿ.

5. ಆಪ್ತಂಚಿ ಎನಿವೆರ್ ನೊಂದವ್ಣಿ :

ಯೆದೊಳ್ ಮ್ಹಣಾಸರ್ ಸಾರ್ವಜನಿಕಾಂಕ್ ಆಪ್ಲಿ ಆಸ್ತಾ ನೊಂದವ್ಣಿ ಕರುಂಕ್ ನಿರ್ದಿಷ್ಟ ಉಪ-ನೊಂದವ್ಣಿ ದಫ್ತರಾಂತ್ ಮಾತ್ ಸಾಧ್ಯ್ ಆಸ್ಲೆಂ. ಸಪ್ಟೆಂಬರ್ 2 ತಾರಿಕೆ ಥಾವ್ನ್ ಲಾಗ್ಸಾರ್ ಆಸ್ಚ್ಯಾ ವ ಖಂಚಾಯ್ ಜಿಲ್ಲಾಚ್ಯಾ ಇತರ್ ಜಾಗ್ಯಾಂನಿ ಆಸ್ಚ್ಯಾ ಉಪ ನೊಂದವ್ಣಿ ಧಪ್ತರಾಕ್ ವಚುನ್ ನೊಂದವ್ಣಿ ಕರ್ಚಿ "ಎನಿವೆರ್ ನೊಂದವ್ಣಿ" ವೆವಸ್ಥಾ ಜ್ಯಾರಿಯೆಕ್ ಯೆತೆಲಿ ಮ್ಹಣ್ ಕಳುನ್ ಯೆತಾ.

ಬೆಳ್ಳಾಂವ್ ಆನಿ ತುಮ್ಮೂರ್ ಜಿಲ್ಲಾಂನಿ ಹ್ಯಾ ಯೆವ್ಜಣಾಚಿ ಪ್ರಾಯೋಗಿಕ್ ವೆವಸ್ಥಾ ದೋನ್ ಮಯ್ಚ್ಯಾಂ ಥಾವ್ನ್ ಆಸಾ ಕೆಲ್ಲಿ ತಿ ಯಶಸ್ವಿ ಜಾಲ್ಲ್ಯಾನ್, ಸರ್ವ್ ಜಿಲ್ಲಾಂನಿ ಹಿ ಯೆವ್ಜಣ್ ಆತಾಂ ಜ್ಯಾರಿಯೆಕ್ ಹಾಡುಂಕ್ ತಯಾರಾಯ್ ಜಾವ್ನ್ ಆಸಾ. ಪ್ರಸ್ತುತ್ ಕರ್ನಾಟಕಾಂತ್ 257 ಉಪ ನೊಂದವ್ಣಿ ದಫ್ತರಾಂ ಆನಿ 35 ಜಿಲ್ಲಾ ನೊಂದವ್ಣಿ ದಫ್ತರಾಂ ಆಸಾತ್.

6. ಯುಪಿಐ ಮುಕಾಂತ್ ದಾಡ್ಲೊ ದುಡು ಚುಕಿನ್ ಹೆರಾಂಚ್ಯಾ ಎಕೌಂಟಾಕ್ ಗೆಲ್ಯಾರ್ ಹೊ ದುಡು ಪಾಟಿಂ ಹಾಡುಂಕ್ ಆವ್ಕಾಸ್ ಆಸಾ.

ಫರಾಮತೆನ್ ಅಶಿ ಚೂಕ್ ಜಾಲ್ಯಾರ್, ಪಯ್ಲಾನ್ ಪಂಪ್ಲಿಂ ದುಡು ಪೇಮೆಂಟ್ ಕರ್ಚ್ಯಾ ಗೂಗಲ್ ಪೇ, ಫೋನ್ ಪೇ ವ ಪೇಟಿಎಂ ಅಪ್ಲಿಕೇಶನಾಚೆರ್ ದೂರ್ ದಾಖಲ್ ಕರಿಜೆ.

ಹಾಂಗಾಸರ್ ಪರಿಹಾರ್ ಮೆಳ್ಳಾ ತರ್, ಎನ್‌ಪಿಸಿಐ ವೆಬ್ ಸಾಯ್ಬಾಕ್ ವಚುನ್ ದೂರ್ ದಾಖಲ್ ಕರ್ಚ್ಯಾ

ವಿಭಾಗಾಂತ್ ದುಡು ಪೇಮೆಂಟ್ ಕೆಲ್ಲೊ ವಿವರ್ ದಾಖಲ್ ಕರ್ನ್ ಬ್ಯಾಂಕ್ ಸ್ವೇಟ್ ಮೆಂಟ್ ಆಪ್ಲೊಡ್ ಕರಿಜೆ.

ದೂರ್ ದಾಖಲ್ ಕರ್ತಾನಾ, 'ಇನ್‌ಕರೆಕ್ಟ್ ಟ್ರಾನ್ಸ್ ಫರ್ಡ್ ಟು ಎನದರ್ ಎಕೌಂಟ್' ಮ್ಹಳ್ಳಿ ವಿಂಚವ್ಣಿ ಕರಿಜೆ.

ಸಕ್ಡ್ ವಿವರ್ ದಾಖಲ್ ಕರುನ್ ಸಬ್‌ಮಿಟ್ ಕೆಲ್ಯಾರ್, ಎಕಾ ಮಹಿನ್ಯಾ ಭಿರ್ ತುಜ್ಯಾ ವರ್ವಿಂ ಜಾಲ್ಲ್ಯಾ ಚುಕಿನ್ ದಾಡ್ಲೊ ಐವಜ್, ತುಜ್ಯಾ ಎಕೌಂಟಾಕ್ ಜಮೊ ಜಾತಲೊ.

ಎಕಾದಾವೆಳಾ, ಎನ್‌ಪಿಸಿಐ ದೂರ್ ದಾಕಲ್ ಕರ್ನ್ ದುಡು ಪಾಟಿಂ ಯೆನಾ ಜಾಲ್ಯಾರ್, ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ ಹಾಂಚೆ ಥಂಯ್ ದೂರ್ ದಾಖಲ್ ಕರಿಜೆ.

ಹ್ಯಾ ವರ್ವಿಂ ತುಮ್ಮಾಚ್ಯಾ ಬ್ಯಾಂಕಾ ದ್ವಾರಿಂ ಹೆಂ ದೂರ್ ದಾಖಲ್ ಜಾವ್ನ್, ಎನ್ ಪಿ ಸಿ ಐ ಮುಕಾಂತ್ ತುಮ್ಮಾಚ್ಯಾ ಸಮಸ್ಯಾಕ್ ಪರಿಹಾರ್ ಲಾಭ್ತಾ.

ಹಾಂಗಾಸರೀ ತುಮ್ಮಾಂ ಪರಿಹಾರ್ ಲಾಭಾನಾ ಜಾಲ್ಯಾರ್ ರಿಸರ್ವ್ ಬ್ಯಾಂಕಾಲಾಗಿಂ ದೂರ್ ದಾಕಲ್ ಕರಿಜೆ ಪಡ್ತಾ.

ಇಸ್ತಿಹಾರಾಂಚಿ ದರ್

ಫೊರಾಚಿ ಭಾಯ್ಲಿ ಕೂಸ್	ರು.	4,500/-
ಫೊರಾಚಿ ಭಿರ್ಲಿ ಕೂಸ್	ರು.	3,500/-
ರಂಗಾಳ್ ಸಗ್ಳೆಂ ಪಾನ್	ರು.	3,000/-
ರಂಗಾಳ್ ಅರ್ಧೆಂ ಪಾನ್	ರು.	2,000/-
ಸಾಧೆಂ ಸಗ್ಳೆಂ ಪಾನ್	ರು.	1,000/-
ಸಾಧೆಂ ಅರ್ಧೆಂ ಪಾನ್	ರು.	500/-
ಸಾಧೆಂ ಕಾಲ್ಟೆಂ ಪಾನ್	ರು.	350/-
ಎಕಾ ಪಾನಾಚೆಂ ದಾನ್	ರು.	200/-

+5% GST is applicable on all advertisements.
Payment can be done either in cash or through cheques drawn in favour of **The Parish Priest, Milagres Church, Mangalore.**

SWEET SCIENCE

Low Glycemic Foods for Diabetics

Imagine your body is a car. To run smoothly, your car needs fuel. For our bodies, food is fuel.

But not all foods are equal, especially if you are diabetic. One of the best ways to keep your body running like a well-oiled machine is to eat low glycemic index foods.

Let's break this down.

What is the Glycemic Index?

Picture the Glycemic Index, or GI, as a scale that measures how quickly a food turns into sugar in your blood. Foods with a high GI are like race cars zooming quickly into your bloodstream, causing a fast and high spike in blood sugar.

Foods with a low GI are like slow-moving trucks; they release sugar into your bloodstream more slowly and steadily. For people with diabetes, it's better to choose foods that act like trucks!

Why are Low Glycemic Foods such a Big Deal?

Imagine high GI foods as those sneaky treats like candy and white bread. They make your blood sugar levels zoom up quickly. On the other hand, low GI foods are more like slow and steady friends, keeping your sugar levels balanced and steady.

✍ Florida Jenifer Almeida
Dietician



When you have diabetes, blood sugar fluctuates, making you feel tired, hungry or even dizzy.

By eating foods that have a low GI, you can help avoid those wild swings and keep your energy levels steady.

Examples of Low Glycemic Foods

- **Fruits and vegetables with higher fluid content:** These fruits don't make your blood sugar spike too fast: oranges, melons, apples, pears in comparison to mangoes, bananas, jackfruits; cucumbers, tomatoes, beans in comparison to potatoes, pumpkins or beetroots
- **Whole Grains like Rice and Wheat:** These grains are slower to break down into sugar, so they keep you feeling full longer. Processed cereals like maida and its products are higher in GI
- **Foods that don't have any carbohydrate or sugar in them:** Meats, fish, poultry, dairy, ghee, butter, oilseeds, nuts: make them your best friend.

Tips to reduce glucose spike:

- **Pair foods wisely:** Add a dallop of ghee, to dal-chawal when you eat. Ghee slows down the digestion of carbohydrates when you chew well.
- **Change the order of food consumption:** Usually, we start with dal-chawal and go ahead with chicken sukka in little bits as well eat. Change it. Start with a raw
- salad/cooked vegetables first and then move on to the other parts of the plate
- **Add a serving of protein and uncooked fat to your meals:** protein as in

chicken, eggs, fish, pulses, paneer, tofu
Fats as in: olive oil, coconut oil, ghee as well

ABOUT ME!

Hello there! My name is Florida Jenifer Almeda. I am a dietitian. I have coached clients to reverse diabetes and lead a medicine-free life. I help them do so by personalising their food habits and lifestyles. If you want to connect with me over a call or meet me in person, you can call/ drop in a text at 8310818802.

Stay healthy! Stay happy!

Namaste!



ಸಾಂತ್ ಅಂತೊನಿ ಬಾಪಾನ್ ಮ್ಹಾಕಾ ಕೆಲ್ಲಾ ಪ್ರ
ಸರ್ವ್ ಉಪ್ಕಾರಾಕ್ ಅರ್ಗಾಂ ದಿತಾಂ.

ಯೋಲಿತಾ ಮಿನೇಜಸ್
ಕಿನ್ನಿಗೊಳಿ

Congratulations



REBECCA MARIA DCUNHA

Winner of
gold in 200 butterfly, gold in 100 butterfly
gold in medley relay, gold in freestyle relay

under 14 in State level swimming
competition held in Bangalore.
Qualified for Nationals in Rajkot

ಮೊಂತಿ ಮಾಯ್ ಆಮ್ಚಿ ಆವಯ್

ಮೊಂತಿ ಮಾಯ್ ಆಮಾ ಸರ್ವಾಂಚಿ ಆವಯ್. ಮರಿಯೆಚಾ ಜಲ್ಮಾಚೆಂ ಫೆಸ್ತಾ ಆಮಾಂ ಮಂಗ್ಳುರ್ ಕ್ರಿಸ್ತಾಂವಾಂಕ್ ಕುಟ್ಮಾಂಚೆಂ ಫೆಸ್ತಾ. ಸಾಂಗಾತಾ ಪರಿಸರಾಚೆಂ ಫೆಸ್ತಾಯ್ ವ್ಹಯ್. ಸಪ್ಟೆಂಬರ್ ಮಹಿನೊ ಆಯ್ಲೊ ಮ್ಹಣ್ತಾನಾ ಏಕಾ ಥರಾಚೊ ಸಂತೊಸ್. ಪ್ರತ್ಯೇಕ್ ಥರಾನ್ ಭುರ್ಗ್ಯಾಂಕ್ ಹೊ ಸಂತೊಸ್ ದೊಡ್ಡ್ತಾ ಮಾಪಾಚೊ ಜಾತಾ. ಸಪ್ಟೆಂಬರ್ 08 ತಾರಿಕೆರ್ ಆಚರ್ಮಾಂಚೆಂ ಮೊಂತಿ ಫೆಸ್ತಾ ಕೊಂಕ್ಣಿ ಕರಾವಳಿಂತ್ ಲೊಕಾ ಮೊಗಾಳ್ ಫೆಸ್ತಾ. ತಶೆಂಚ್ ನವ್ಯಾ ಬೆಳ್ಳಾಚೆಂ ಫೆಸ್ತಾ ಆನಿ ಚೆಡ್ತಾಂ ಭುರ್ಗಾಚೆಂ ಫೆಸ್ತಾ ಜಾವ್ನ್ ಆಚರಣ್ ಕರ್ತಾತ್.

ಆಮಿ ಲ್ಹಾನ್ ಆಸ್ತಾನಾ ಆಮಿ ಆಮ್ಚ್ಯಾ ಹಿತ್ಲಾಂತ್ಲಿಂ ಆನಿ ಸೆಜಾರ್ಚ್ಯಾ ಹಿತ್ಲಾಂತ್ಲಿಂ, ಗುಡ್ಯಾ, ಗಾದ್ಯಾ ಮೆರೆಂನಿ, ವಜೊನ್, ಗ್ಲಾಸ್ ಪುಲಾಂ, ಗುಲೊಬ್, ಜಿಡ್ಡೆ ಫುಲಾಂ, ಮಿಠಾಯ್ ಫುಲಾಂ, ಮೀಸೆ ಫುಲಾಂ, ದಸ್ತಿಚಿ ಫುಲಾಂ - ಆದ್ಲ್ಯಾ ದಿಸಾ ಸಾಂಜೆರ್ ದೊವಾಕ್ ದವರ್ನ್, ಸಕಾಳಿಂ ಉಟೊನ್ ಬೊಶಿಯಾಂನಿ ಫುಲಾಂ ಮಾಂಡುನ್, ಇಗರ್ಜೆ ಕುಶಿಂ ಮೆಟಾಂ ಕಾಡುನ್ ವೆತಾನಾ ಜಾಂವ್ಚೊ ಸಂತೊಸ್ ವೆಗ್ಳೊಚ್. ಥೊಡೆ ಪಾವ್ಲಿಂ ಪುಲಾಂ ಸೆಜಾರಾಂಚ್ಯಾ ಹಿತ್ಲಾ ಥಾವ್ನ್ ಚೊರುನ್ ಹಾಡ್ಲಿಂಯ್ ಆಸಾತ್. ನೋವ್ ದಿಸಾಂಚೆಂ ನೊವೆನ್ "ಸಕ್ಲೆಡ್ ಸಾಂಗಾತಾ ಮೆಳ್ಳಾಂ, ಸಕ್ಲೆಡ್ ಲಾಗಿಂ ಸರ್ಯಾಂ, ಆಮ್ಚೆ ತಾಳೆ ಏಕ್ ಕರ್ಯಾಂ..... ಮರೈಕ್ ಹೊಗೊಳ್ಳಿಯಾಂ" ಗೀತ್ ಗಾವ್ನ್ ಮರಿಯೆಕ್ ಫುಲಾಂ ಆರ್ಪುನ್ ತಿಚ್ಯಾ ಜಲ್ಮಾ ದಿಸಾಕ್ ಆಮ್ಚಿ ತಯಾರಾಯ್ ವರ್ತಿ ಜಾವ್ನ್ ಸಲ್ಲಿ.

ಮರಿ ಮಾಯೆಚ್ಯಾ ಫೆಸ್ತಾ ವೆಳಾರ್ ಪ್ರಕೃತಿ ಪಾಚ್ಚ್ಯಾ ರಂಗಾನ್ ಭರೊನ್ ಸಗ್ಳ್ಯಾಂನಿ ಸೊಭಾಯ್ ತಾಚಿ ಪಾಚಾರ್ತಾ. ನವಿಂ ಬೆಳಿಂ, ಸೊಬಿತ್ ಪರ್ಮಳಿಕ್ ಫುಲಾಂ, ಹ್ಯಾ ಫೆಸ್ತಾ ದಿಸಾ ಉಪ್ಕಾರಿ ಮನಾನ್ ಆಮಿ ದೆವಾಕ್ ಭೆಟಯ್ತಾಂವ್. ಫಿರ್ಗಜೆಂತ್ ನವೆಂ ಬೆಳಿಂ ಆಶೀರ್ವಾದಿತ್ ಕರುನ್, ಆನಿ ತೆಂ ಫರಾ ಹಾಡ್ನ್, ಸರ್ವ್ ಕುಟ್ಮಾಚೆ ಸಾಂದೆ ಸಾಂಗಾತಾ ಮೆಳ್ಳೊನ್ ದೂಧ್ ವ ಪೊರ್ನಾ ನವೆಂ ಸೆವ್ನ್, ಸಾಂಗಾತಾ ಮಾಗ್ಲೆಂ, ಮ್ಹಣೊನ್ ಪುರ್ವಜಾಂಚೊ ಉಗ್ಡಾಸ್ ಕಾಡ್ನ್



ಶ. ಐರಿನ್ ಕ್ಯಾಸ್ಲೆನೊ ಜೆಜುಚ್ಯಾ ಪವಿತ್ರ್ ಕಾಳ್ಜಾ ವಾಡೊ

ರಾಂದ್ಪಯೆಚೆಂ ಜೆವಣ್ ಜೆಂವ್ಚೆಂ ಆನಿ ಕೊಬು ಖಾಂವ್ಚಿ ಹ್ಯಾ ಫೆಸ್ತಾಚಿ ವಿಶೇಷತಾ.

ಕಿರ್ಲಾಲ್ಯೊ ಮೂಗ್, ಚಣೆ, ಬೆಂಡಾಂ, ಅಲಸಂಡೊ, ಗೊಸಾಳಿಂ, ತೊವ್ಣೆಂ, ಅಳುಂ-ದೆಂಟೊ, ಕಾರತೆಂ ತೊವ್ಣ್ಯಾಚಿ ಕರಂಬ್, ಇತ್ಯಾದಿ ಆಂಬಡೆ ಫಾಲ್ಸ್ ರಾಂದ್ಪಾನಾ ತಿ ರೂಚ್ ವಿಂಗಡ್ಚೆ, ಸನ್ಯಾಂ ಆನಿ ವೊರ್ನ್ ವ ನಾರ್ಲಾಚ್ಯಾ ರೊಸಾ ಸಾಂಗಾತಾ ಕುಟ್ಮಾಚ್ಯಾ ಸಾಂದ್ಕಾಂನಿ ಸಾಂಗಾತಾ ಮೆಳ್ಳೊನ್ ಶಿರೊತೆರ್ ಜೆಂವ್ಚೆಂ - ಹೊ ಏಕ್ ವಿಶೇಸ್ ಆನ್ಟೋಗ್. ಹೊ ಫೆಸ್ತಾ ಸಂಬ್ರಮ್ ವ ದಬಾಚೊ, ಫಕತ್ ಜೆವಣ್ ವ ನವೆಂ ಸೆಂವ್ಚ್ಯಾ ಸವೆಂ ಆಪೇರ್ ಜಾಂವ್ಕ್ ನಚೊ.

ಪ್ರಸ್ತುತ್ ಕಾಳಾರ್ ಸಬಾರ್ ಸಂಗಿ ಬದಲ್ಲ್ಯಾತ್. ಆದಿಂ ಆಸ್ಲೆಬರಿ ಸೊಭಿತ್ ರಿತಿನ್ ಫುಲಾಂನಿ ನೆಟವ್ನ್, ಬೊಶಿಯೊ ಫೆವ್ನ್ ಇಗರ್ಜೆಂತ್ ವೆಚ್ಯಾ ಭುರ್ಗ್ಯಾಂಚೊ ತಶೆಂ ವ್ಹಡಿಲಾಂಚೊ ಸಂಖೊ ಉಣೊ ಜಾಲಾ. ಸೆಜಾರ್ಚ್ಯಾ ಹಿತ್ಲಾಂನಿ ಫುಲಾಂ ಎಕ್ವಾಂಯ್ ಕರ್ಪಿಂ ಭುರ್ಗಿಂ ಪಳೆಂವ್ಕ್ ಮೆಳನಾಂತ್. ಕೊಣಾಯ್ಕಿ ಕಷ್ಟ್ ಕಾಡುಂಕ್ ನಾಕಾತ್. ವಯ್ ದಿಲ್ಯಾರ್ ಮಾರ್ಕೆಟಿಂತ್ ನಮುನ್ಯಾವಾರ್ ರಾಂದ್ಪಯ್ ಆನಿ ಫುಲಾಂ ಮೆಳ್ತಾತ್. ಆಮ್ಚಿಂ ಫರಾಂ ಹಿತ್ಲಾಂ ನಾತ್ಲಿ ಫರಾಂ ಜಾಲ್ಯಾಂತ್. ಗುಡೆ ದೊಂಗೊರ್ ಮಾಯಾಗ್ ಜಾಲ್ಯಾತ್. ರಾಂದ್ಪಯ್, ಫುಲಾಂ, ಫಳಾಂ, ದಿಂವ್ಪಿಂ ರೂಕ್ ಝಡಾಂ ಉಣಿಂ ಜಾಲ್ಯಾಂತ್. ಕಾರಣ್ ಸಗ್ಳ್ಯಾಂನಿ ಕೊಂಕ್ಣಿಟ್ ಬಿಲ್ದಿಂಗಾಂ ಭರೊನ್ ಗೆಲ್ಯಾಂತ್. ಆಮಿ ಏಕಾ ಕೃತಕ್ ವಾತಾವರಣಾಂತ್ ಜಿಯೆವ್ನ್ ಆಸಾಂವ್. ಹಾಚೆ ವರ್ವಿಂ ಪರಿಸರಕಡೆ ಆಮ್ಚ್ಯಾ

ಭುರ್ಗಾಂಕ್ ಆಸ್ತಿ ಪೋಡ್ ಆನಿ ಸಂಬಂಧ ಉಣೆ ಜಾಲ್ಯಾತ್. ಹ್ಯಾ ಕಾರಣಾಕ್ ಲಾಗುನ್ “ಗಾದ್ಯಾಂತ್ ಏಕ್ ದೀಸ್” ತಸಲೆಂ ಆಚರಣ್ ತೆಂ ಖುಶಾಲಾಯೆಚೆಂ ಆನಿ ಕೃತಕ್ ಜಾತಾ ಶಿವಾಯ್, ಪರಿಸರಾಚೊ ಆಮಿಯ್ ಏಕ್ ವಾಂಟೊ ಮ್ಹಳ್ಳೆಂ ಚಿಂತಾಪ್ ಆಸಾ ಕರಿನಾ.

ಆದಿಂ ಸೊಭಾಯ್ ದಿಂವ್ಪಿಂ ಜಿಡ್ಡೆಂ ಫುಲಾಂ, ದಸ್ತಿ ಫುಲಾಂ, ಮೀಸೆ ಫುಲಾಂ, ಮಿಠಾಯ್ ಫುಲಾಂ ಪಳೆಂವ್ಕ್ ಮೆಳ್ಳೆಂ ಆಪೂಪ್ ಜಾಲ್ಯಾಂತ್. ಮುಕ್ಲ್ಯಾ ದಿಸಾಂನಿ ತಿಂ ನಪಂಯ್ಚ್ ಜಾತಲಿಂ ಮೆಳ್ಳ್ಯಾಕ್ ದುಬಾವ್‌ಚ್ ನಾ, ಆಮಿ ಬಿರಿಪ್ಪಿ ಸಂಸಾರಾಂತ್ ಜಿಯೆವ್ನ್ ಆಸಾಂವ್, ದೆಕುನ್ ಕುಟ್ಮಾಂತ್ ಸಾಂಗಾತಾ ಮಾಗ್ತೆಂ ಸಾಂಗಾತಾ ಜೆಂವ್ಚೆಂ, ಉಲೊಂವ್ಚೆಂ ಉಣೆಂ ಜಾಲಾಂ. ಆಜ್ ಆಮ್ಚ್ಯಾ ಕುಟ್ಮಾಂನಿ ಮೊಬಾಯ್ಲ್ ಆನಿ ಟಿವಿ ಆನಿ ಇತರ್ ಮಾಧ್ಯಮಾಂಕ್ ಪ್ರಮುಖ್ ಸ್ಥಾನ್ ಆಮಿ ದಿತಾಂವ್, ಹ್ಯಾ

ವರ್ವಿಂ ಆಮ್ಕಾಂ ವೇಳ್ ನಾ. ಕೆದಾಳಾಯ್ ವೆಳಾಚೊ ಆಭಾವ್.

ಆಮಿ ವ್ಹಡಲಾಂನಿ ಆಮ್ಚ್ಯಾ ಭುರ್ಗಾಂಕ್ ಹ್ಯಾ ಫೆಸ್ತಾಚೊ ಮಹತ್ವ್ ಕಳವ್ನ್ ಮರಿಯೆಚೆಂ ಶೆಗುಣ್ ಪಾಳ್ನ್ ಕುಟ್ಮಾಂತ್ ಸದಾಂಚ್ ಮಾಗ್ಣ್ಯಾಕ್ ಪಯ್ಲೆಂ ಸ್ಥಾನ್ ದೀಂವ್ಕ್ ಶಿಕವ್ಣಾಂ. ಕುಟ್ಮಾಚೊ ತೇರ್ಸ್ ಸದಾಂ ಮ್ಹಣ್ಣಾಂ.

ಕುಟಮ್ ಲ್ಹಾನ್ ಜಾಂವ್ ವ ವ್ಹಡ್ ಕುಟ್ಮಾಂತ್ ಸಾಂಗಾತ್ಪಣ್ ಗರ್ಜೆಚೆಂ. ಜೆಂ ಕುಟಾವ್ ಸಾಂಗಾತಾ ಮಾಗ್ತಾ, ಸಾಂಗಾತಾ ಜೆವ್ತಾ, ತೆಂ ಸದಾಂಚ್ ಬಾಲ್ಯಾ ಮ್ಹಳ್ಳೆಂ ಚಿಂತಾಪ್ ಮತಿಂತ್ ದವರ್ಚಾಂ ಆನಿ ಮರಿಯೆ ಬರಿ ಏಕ್ ನಿತಳ್, ನಿಸ್ಕಳ್ ಜೆಣಿ ಜಿಯೆಂವ್ಕ್ ಪ್ರಯತ್ನ್ ಕರ್ಚಾಂ. ಆಮ್ಚ್ಯಾ ಕುಟ್ಮಾಂತ್ ಆಸ್ಲೆಂ ವಾಯ್ ಸಾಂಡುನ್ ಮರೆಕ್ ಮಾನ್ತಾ ತಸಲೆಂ ಏಕ್ ಕುಟಮ್ ಆಮ್ಚೆಂ ಜಾಂವ್ಕ್ ಪ್ರಯತ್ನ್ ಕರ್ಚಾಂ.



ದುಡು ಜಮಂವ್ಪಿ ಆಶಾ

ಮನ್ಶಾಲಾಗಿಂ ಚಡ್ ದುಡು ಆಸೊಂದಿ ವ ಉಣೊ ದುಡು ಆಸೊಂದಿ, ಆಸ್ಲಾಂತ್ ತೃಪ್ತಿ ಆಸ್ಚಾರ್ ವ ತೃಪ್ತಿ ಪಾವ್ಚಾರ್ ತೊ ಸಂತೊಸಾನ್ ಜಿಯೆತಾ. ಗಮ್ತಾಯೆನ್ ಆಸ್ತಾ, ಪುಣ್ ಆನಿಕೇ ದುಡು ಜಾಯ್ ಮ್ಹಳ್ಳೆಂ ಭೊಗ್ಣಾಂ ಆತಾ ತಾಚ್ಯಾ ಮತಿಂತ್ ಸದಾಂ ಆಸ್ತಾತ್. ವಿವಿಧ್ ಸವಾಲಾಂ ತಾಕಾ ಧೊಸುನ್ ಆಸ್ತಾತ್, ತ್ಯಾ ಸವಾಲಾಂಕ್ ಜಾಪಿ ಸೊಧ್ಚೆಂ ಪ್ರಯತ್ನ್ ತೊ ಕರ್ತಾ.

ಅಶೆಂ ಮ್ಹಣೊನ್ ಏಕಾ ಸೊಮ್ಲೊಳಾನ್, ಸದಾಂ ಚಿಂತೆಸ್ತ್ ದಿಸ್ಚ್ಯಾ ಏಕಾ ಗ್ರೇಸ್ತ್ ಮನ್ಶಾಕ್ ಸಾಂಗ್ಲೆಂ. ಹ್ಯಾ ಗ್ರೇಸ್ತ್ ಮನ್ಶಾಚ್ಯಾ ಘರಾ ಲಾಗ್ನಾರ್‌ಚ್ ಏಕ್ ದುಬೊ ವೆಕ್ ತಾಚ್ಯಾ ಗುಡ್ಡುಲಾಂತ್ ಜಿಯೆವ್ನ್ ಆಸ್ಲೊ ಪೊಟಾಕ್, ನೆಸ್ಚಾಕ್ ಉಣೆವಣ್ ಆಸ್ಚಾರೀ ತೊ ಸಂತೊಸಾನ್ ಆಸ್ಲೊ. ಅಷ್ಟೆಂ ತ್ಯಾ ಗ್ರೇಸ್ತ್ ಮನ್ಶಾಕ್ ಸಾಂಗ್ಲೊ ತ್ಯಾ ಉತ್ರಾಂಕ್ ಉದಾಹರಣ್ ದಿಂವ್ಚ್ಯಾ ಖಾತಿರ್ ತ್ಯಾ ಸೊಮ್ಲೊಳಾನ್ ಫುಟಾನ್ 500 ರುಪ್ಯಾಂಚೆ 99 ನೋಟ್ ಆಸ್ಚಿ ಏಕ್ ಆಟಿ, ತ್ಯಾ ದುಬ್ಯಾ ಮನ್ಶಾಚ್ಯಾ ಘರ್ಚಾಂ

ಸೊಪ್ಯಾರ್ ತಾಕಾ ದಿಸ್ಚ್ಯಾಪರಿಂ ಉಡಯ್ಪಿ. ದುಸ್ರ್ಯಾ ದಿಸಾ, ತ್ಯಾ ದುಬ್ಯಾ ಮನ್ಶಾಚ್ಯಾ ಗುಡ್ಡುಲಾ ಥಾವ್ನ್ ತಾಣಿ ರಾಂದಾಪ್ ಕರ್ಚೊ ಧುಂವರ್ ಭಾಯ್ರ್ ದಿಸ್ಲೊನಾ.

ತ್ಯಾ ಗ್ರೇಸ್ತ್ ಮನ್ಶಾ ಸಾಂಗಾತಾ ಸೊಮ್ಲೊಳಾನ್ ತ್ಯಾ ದುಬ್ಯಾ ಮನ್ಶಾಚ್ಯಾ ಘರಾ ಭೆಟ್ ದಿಲಿ. ಆಜ್ ಕಿತ್ಯಾಕ್ ತುಂವೆಂ ರಾಂದಾಪ್ ಕರುಂಕ್ ನಾ ಮ್ಹಣ್ ತಾಚೆಲಾಗಿಂ ವಿಚಾರ್ಲೆಂ.

ಸೊಮ್ಲೊಳಾಂನೊ, ಕಾಲ್ ಮ್ಹಣಾಸರ್ ಹಾಂವ್ ಮೆಳ್ಳಾಂತ್ ಆನಿ ಆಸ್ಲಾಂತ್ ತೃಪ್ತಿ ಜೊಡುನ್ ಆಸ್ಲೊಂ. ಪುಣ್ ಅಪ್ಪಾಕ್ ಕೆದ್ನಾ 99 ರುಪ್ಯಾಂಚೊ ಕಾಟ್ ಮೆಳ್ಳೊ ತೆದ್ನಾ ಥಾವ್ನ್ ಉಪ್ವಾಸ್ ಕರ್ನ್, ಏಕೇಕ್ ರುಪಯ್ ಉರವ್ನ್ ತೊ 99 ರುಪ್ಯಾಂಚೊ ಕಾಟ್ ಶೆಂಬರ್ ಜಾವ್ನ್ ಭರ್ತಿ ಕರಿನಾಸ್ತಾನಾ ಮಾಕಾ ಸಮಾಧಾನ್‌ಚ್ ನಾ ಜಾಲೆಂ ಮ್ಹಣ್ ತ್ಯಾ ದುಬ್ಯಾ ಮನ್ಶಾನ್ ಜಾಪ್ ದಿಲಿ.

ಹಿಂ ತಾಚೆಂ ಉತ್ರಾಂ ಆಯ್ಕಲ್ಲಾ ಗ್ರೇಸ್ತ್ ಮನ್ಶಾನ್ ಹೆಂ ಲಿಸಾಂವ್ ತಾಚ್ಯಾ ಮತಿಂತ್ ಥಿರಾವ್ನ್ ಘೆಲ್ಲೆಂ.

ಜೆ. ಎ. ಫ್. ಡೆ'ಸೋಜ
ಸಾಂ ಜುಜೆ ವಾಡೊ

ಭುರ್ಗ್ಯಾಂಚಿ ಮಾನಸಿಕ್ ಭಲಾಯ್ಕಿ

ಜೆ.ಎಚ್. ಡಿಸೋಜಾ,
ಸಾಂ. ಜುಜೆ ವಾಡೊ

“ಮನಸಿದ್ಲೆಲೆ ಮಾರ್ಗ್” ಮ್ಹಳ್ಳ್ಯಾ ಕನ್ನಡ ಸಾಂಗ್ಲೆ ಬರಿ ಆಮಿ ಕರ್ಚ್ಯಾ ಹರ್ಯೆಕಾ ಕಾಮಾಕ್ ಮನ್‌ಚ್ ಕಾರಣ್. ಮನ್ ನಾತ್‌ಲ್ಲ್ಯಾ ಮನ್ಚಾ ಥಾವ್ನ್, ಕರ್ಚ್ಯಾ ಖಿಂಚಾಯ್ ಕಾಮಾಂ ವ ಕಾರ್ಯಾಂ ಥಾವ್ನ್, ಜಿಯ್ ವ ಯಶಸ್ವಿ ಲಾಬಾನಾ. ಹರ್ಯೆಕಾಕ್ ಆಮ್ಚೆಂ ಮನ್‌ಚ್ ಕಾರಣ್!

ಹಿ ಸಾಂಗ್ಲೆ ಲ್ಹಾನ್ ಭುರ್ಗ್ಯಾಂಕ್ ಲಾಗು ಕರ್ಚಿ ತರ್, ತಾಂಚ್ಯಾ ದೈಹಿಕ್ ಆನಿ ಮಾನಸಿಕ್ ವಾಡಾವಳಿ ತೆವ್ಚಿಂ ಚಡಿತ್ ಗಮನ್ ದಿಂವ್ಚೆಂ ಬಾರಿಚ್ ಗರ್ಜೆಚಿಂ. ದೃಡ್ ಮನ್ ಆಸ್‌ಲ್ಲೆಂ ಭುರ್ಗೆಂ ಸಮಾಜೆಕ್ ಹೊಂದ್ಲೊನ್ ವಾಂಚ್ತಾ ಆನಿ ಜಿಯೆತಾ. ಜಿವಿತಾಂತ್ ಯೆಂವ್ಚ್ಯಾ ಸುಖ್-ದುಕಾಂಕ್ ವಿಚಲಿತ್ ಜಾಯ್ನಾಸ್ತಾನಾ ಅಪ್ಪಾಲಾಗಿಂ ಆಸ್‌ಲ್ಲೆಂ ಸ್ವ-ಸಾಮರ್ಥ್ಯ ಕಿತ್ಲೆಂ ತೆಂ ಸಮ್ಜೊನ್ ಯಶಸ್ವಿ ಜಿವಿತ್ ಚಲಯ್ತಾ. ಹ್ಯಾ ವರ್ವಿಂ ಸಮಾಜ್ ಸಂಸ್ಕೃತಾಕಾ ಸ್ವೀಕಾರ್ ಕರ್ತಾ.

ಮನ್ ಆಮ್ಚ್ಯಾ ಹಾತಾಂತ್ ಆಸಾಜೆ ಶಿವಾಯ್, ಮನಾಚ್ಯಾ ಹಾತಾಂತ್ ಆಮಿ ಆಸೊಂಕ್ ನಜೊ. ಕಿತ್ಯಾಕ್ ಮ್ಹಳ್ಳಾರ್ ಮನ್ ಸಾಂಗ್‌ಲ್ಲೆಬರಿ ಕೊಡ್ ಆಯ್ಕಾತಾ. ತ್ಯಾ ಖಾತಿರ್ ಆಮ್ಚ್ಯಾ ಕುಡಿಂತ್, ಕುಡಿಕ್ ನಿಯಂತ್ರಣ್ ಕರ್ಚಿಂ ಮನ್ ಬುದ್ಧಂತಾಯ್ಚ್ಯಾ ಸಕ್ಶೆಚ್ಯಾ ಅದೀನ್ ಆಸಾ. ಹ್ಯಾ ಹಂತಾರ್ ವ್ಹಡಿಲಾಂಚೆಂ ಮಾರ್ಗದರ್ಶನ್ ಭುರ್ಗ್ಯಾಂಕ್ ಗರ್ಜೆಚಿಂ. ಭುರ್ಗೆಂ ಆಅಪುಣ್ ಜಿಯೆಜೆ ಜಾಲ್ಲ್ಯಾ ಸಂಸಾರಾವಿಶಿಂ- ಅಪ್ಪಾಯಿತ್ಲ್ಯಾಕ್ ತಾಣೆಂಚ್ ಸಮ್ಜೊನ್ ಘೆವ್ನ್, ಪೂರ್ಣ್ ರಿತಿನ್ ನಿವಾರಣ್ ಕರ್ಚಿ ಕಠಿಣ್ ಕಲಾ ತಾಕಾ ಶಿಕಯ್ಚಿ. ಹಾಕಾ ಸೂಕ್ ಮಾರ್ಗ್ ದರ್ಶನ್ ಅವಶ್ಯಕ್, ಹ್ಯಾ ವರ್ವಿಂ ಭುರ್ಗ್ಯಾಂಚೆಂ ಮನ್ ಫುಲಾ.

ಆಯ್ಕೊ ಸಂಸಾರ್ ಸಂಕೀರ್ಣ್ ಜಾವ್ನ್ ವೆಚೊ ಆಮಿ ಪಳೆತಾಂವ್. ಹಾಂಗಾಸರ್ ಎಕಾ ವೆಕೆನ್ ಸುಖ್ ಸಂತೊಸಾನ್ ಜಿಯೆಂವ್ಚ್ಯಾ ಕಿತ್ಲೆಂ ಪ್ರಯತ್ನ್ ಕೆಲ್ಯಾರೀ ಪಾವಾನಾ. ಥೊಡಿಂ ಭುರ್ಗೆಂ ವಾಯ್ ಸವಯಾಂಕ್ ಬಲಿ ಜಾವ್ನ್, ಜಿಣ್ಣೆಂತ್ ಮನ್ ಆಯಿಲ್ಲ್ಯಾ ಬರಿ ಕರ್ನ್, ಸುಖಾಚ್ಯಾ ಪಾಟಿಕ್ ಲಾಗೊನ್ ಹೆಣೆ ತೆಣೆ ಭೊಂವ್ತಾತ್. ಏಕ್ ಭುರ್ಗೆಂ ವೈಯಕ್ತೆಕ್ ಆನಿ ಸಮಾಜೆಕ್ ಹೊಂದ್ಲೊನ್, ಸೊಡ್-ದೊಡ್ ಮನೋಭಾವ್ ದಾಕಂವ್ಚ್ಯಾ ಜಾಯ್ ಆಸ್ಚಿ ಅರ್ಹತಾಚ್ ಮಾನಸಿಕ್ ಭಲಾಯ್ಕಿ. ಏಕ್ ಕುಟುಂಬ್ ಪಳೆವ್ನ್ ಕಾಣ್ಲೆಂವ್ಚ್ಯಾ ನ್ಯಾಯ್ ಆನಿ ಆಡಳಿಕ್ ಸಂಬಂಧ್

ಜಾಲ್ಲೆ ತೊಂದ್ರೆ ಕಷ್ಟಾ ಥಾವ್ನ್ ಪಯ್ಸ್ ರಾವೊಂಕ್, ಜಾಯ್ ಜಾಲ್ಲೆ ಆಮ್ಚಾಸ್ ಅನ್ಯೊಗ್ ಕರುಂಕ್, ತ್ಯಾ ಪರಿಂ ಸಂತೊಸ್ ಜೊಡುಂಕ್ ಜಾಯ್ ಪಡ್ಡಿ ಸಕತ್‌ಚ್ ಮಾನಸಿಕ್ ಭಲಾಯ್ಕಿ. ಉತ್ತೀಮ್ ಮಾನಸಿಕ್ ಭಲಾಯ್ಕಿ ಆಸ್ಚೆಂ ಭುರ್ಗೆಂ ಕೆದಿಂಚ್ ಅಷ್ಟೆಂ ಸಮತೋಲನ್ ಹೊಗ್ತಾಯ್ಚ್ಯಾ ಖಿಂಚಾಯ್ ರಿತಿಚೆ ಮಾನಸಿಕ್ ತೊಂದ್ರೆ ತಾಚೆ ಥಂಯ್ ಉಬ್ತಾನಾಂತ್. ಜಲ್ಮತಾನಾ ಸಕ್ಶೆಡೀ ಎಕಾ ಲೆಕಾನ್ ಜಾವ್ನ್ ಜಲ್ಮತಾತ್. ಪುಣ್ ಭಂವ್ಣೆಚ್ಯಾ ಪರಿಸರಾವರ್ವಿಂ ಪಾಡ್ ಜಾತಾತ್ ಮ್ಹಳ್ಳೆಂ ಉತರ್ ನಿಜಾಯ್ಕಿ ಸತ್. ಹ್ಯಾ ಹಂತಾರ್ ವ್ಹಡಿಲಾಂನಿ ಭುರ್ಗ್ಯಾಂಕ್ ಉತ್ತೀಮ್ ಪರಿಸರ್ ಫಾವೊ ಕರಿನಾ ತರ್ ತಾಣಿ ಆಶೆಂವ್ಚಿ ಆನಿ ಆಂವ್ಚೆಂವ್ಚಿ ವ್ಯದ್ಧಿ ಆನಿ ವಿಕಾಸ್ ತೊ ಆಪ್ಣಾಂವ್ಚೊ ನಾ. ಆಜ್ಕಾಲ್ ಆಮ್ಚೆಂ ಪರಿಸರ್ ಬೋವ್ ಸಮಸ್ಯಾತ್ವಕ್ ಜಾಲಾಂ. ತಾಚೆ ಸಾಂಗಾತಾ ಹೊಂದ್ಲೊನ್ ಕಾಣ್ಲೆಂವ್ಚ್ಯಾ ಕಸ್ತತ್‌ಚ್ ಕರಿಜೆ ಪಡ್ತಾ. ಅಸಲ್ಯಾ ಬದ್ಲಾವಣ್ ಜಾಂವ್ಚ್ಯಾ ಪರಿಸರಾಕ್ ಹೊಂದ್ಲೊನ್ ಜಿಯೆಂವ್ಚಿ ಸಮರ್ಥಿ ಭುರ್ಗ್ಯಾಂ ಥಂಯ್ ಭುರ್ಗೆಂ ವ್ಹಡ್ ಜಾತಾನಾ ವಾಡೊನ್ ಯೆಜೆ.

ಪಯ್ಲಾನ್ ಪಯ್ಲೆಂ, ವ್ಹಡಿಲಾಂನಿ ಭುರ್ಗ್ಯಾಂಚೆಂ ಮನ್ ಸಮ್ಜೊಂಚೆಂ ಪ್ರಯತ್ನ್ ಕರಿಜೆ. ಹಾಚ್ಯಾ ಬರಾಬರ್ ಭುರ್ಗ್ಯಾಂಚ್ಯಾ ಅಭಿವೃದ್ಧೆಕ್ ಶಿಕ್ಶಕಾಂಚೊ ಪಾತ್ ಮಹತ್ವಾಚೊ. ದೆವಾಕ್ ಸಮಾನ್ ಜಾಲ್ಲೆ ಶಿಕ್ಶಕ್, ಭುರ್ಗ್ಯಾಂಚೆಂ ಮನ್ ಫುಲಾಬರಿ ಫುಲಂವ್ಚಿ ಶ್ಯಾತಿ ಆನಿ ಸಮರ್ಥವಂತ್ ಜಾವ್ನಾಸ್ತಾತ್. ಭುರ್ಗ್ಯಾಂಚಿ ಮಾನಸಿಕ್ ಭಲಾಯ್ಕಿ ಸಾಂಬಾಳೊಂಕ್ ಆನಿ ವಾಡೊಂಕ್ ತಾಳಾಚೊ ಪಾತ್ ವ್ಹಡ್.

“ಮನೆಯೇ ಮೊದಲ ಪಾಠಶಾಲೆ”, ಮ್ಹಳ್ಳ್ಯಾ ಸಾಂಗ್ಲೆ ಬರಿ, ಮಾನಸಿಕ್ ಭಲಾಯ್ಕಿಚೆಂ ಸಮತೋಲನ್ ಸಾಂಬಾಳುಂಕ್ ತಾಳಾಂ ಪುಸ್ ಘರಾಂತ್ ಭುರ್ಗ್ಯಾಂಚೊ ಪಾತ್ ಆನಿಕೇ ವ್ಹಡ್. ಘರಾಂತ್ ಉತ್ತೀಮ್ ಸಂಸ್ಕಾರ್ ಆಸಾ ಕರ್ನ್ ಹ್ಯಾ ಮುಕಾಂತ್ ಭುರ್ಗ್ಯಾಂಚಿ ವಾಡಾವೊಳ್ ಬರಿ ಕರುಂಕ್ ಪೆಚಾಡ್ಚಿ ಗರ್ಜ್ ಆಸಾ. ತೆದ್ನಾಂ ಭುರ್ಗೆಂ ಬರೆ ರಿತಿನ್ ವಾಡೆಲಿಂ ಆನಿ ಬರೊ ಸವಯೊ ಆಪ್ಣಾಯ್ಲಿಂ. ಪುಡಾರಾಂತ್ ಬರಿಂ ಜಾವ್ನ್ ತಾಂಚಿ ಜಿಣಿ ನಂದನ್ ಕರ್ತೆಲಿಂ.

ಮಾಂತ್ರಿ ಘೆನ್ರ ಸಂಭ್ರಮ್ 2024



ಮಾಂತ್ರಿ ಘೆನ್ತ್ ಸಂಭ್ರಮ್ 2024



ಮಾಂತ್ರಿ ಫೆಸ್ಟ್ ಸಂಭ್ರಮ್ 2024



Heartfelt Tribute on 1st Death Anniversary



CHARLOTTE MASCARENHAS

Born: 20 April 1958

Died: 24 August 2023

We're missing you a little more
Each time we hear your name,
We've cried so many tears
Yet our heart's broken just the same.
We miss our times together
Things in common we could share,
But nothing fills the emptiness
Now you're no longer there.
We've so many precious memories
To last our whole life through
Each one of them reminders
Of how much we're missing you.

A Tribute of Love from

**Her beloved Husband Robert Mascarenhas
Sheetal/Joel/Keith/Kiara Rasquinha/Roma Mascarenhas**

ಭಿರ್ಗಜೆಂತ್ರಿಂ ಘಟಿತಾಂ / PARISH EVENTS

ಮೊಂತಿ ಫೆಸ್ತ್ ಆಚರಣ್

ಮೊಂತಿ ಫೆಸ್ತ್ ತಯಾರಾಯ್ ಜಾವ್ನ್ 9 ದಿಸಾಂಚೆಂ ನೊವೆನ್ ಆಗೊಸ್ತ್ 30 ಥಾವ್ನ್ ಚಲವ್ನ್ ವ್ಹೆಲೆಂ. ಸಾಂಜೆರ್ 5.30 ವೊರಾಂಚ್ಯಾ ಮಿಸಾ ಉಪ್ರಾಂತ್ ಬಾಳೊಕ್ ಮರೈಕ್ ಫುಲಾಂ ಆರ್ಪಿಲಿಂ. ತ್ಯಾ ದಿಸಾಂನಿ ಫಿರ್ಗಜೆಚ್ಯಾ ತೆಂಚ್ ಭಾಯ್ಲ್ಯಾ ಯಾಜಕಾಂಥಾವ್ನ್ ಮಿಸಾಚ್ಯಾ ಬಲಿದಾನಾಂತ್ ಮರಿಯೆಚ್ಯಾ ಜಿಣ್ಯೆ ವಿಷ್ಯಾಂತ್ ವಿವಿಧ್ ಸಂದೇಶ್ ಆಸೊನ್ ವ್ಹಡಾ ಸಂಖ್ಯಾನ್ ವ್ಹಡಾಂನಿ ತೆಂಚ್ ಭುರ್ಗ್ಯಾಂನಿ ನೊವೆನಾಂತ್ ಭಾಗ್ ಘೆತ್ಲೊ. ನೊವೆನಾ ಉಪ್ರಾಂತ್ ಹರೈಕಾ ದಿಸಾ ದಾನಿಂಚ್ಯಾ ಬರ್ಯಾ ಮನಾನ್ ಭುರ್ಗ್ಯಾಂಕ್ ತಶೆಂ ವ್ಹಡಾಂಕ್ ಗೊಡ್ಚೆಂ ವಾಂಟ್ಲೆಂ.

ಪಾಟ್ಲ್ಯಾ 117 ವರ್ಸಾಂ ಥಾವ್ನ್ ಚಲೊವ್ನ್ ಆಯಿಲ್ಲೆ ಪರಿಚ್ ಹ್ಯಾ ವರ್ಸಾ ಮೊಂತಿ ಫೆಸ್ತ್ ಸಮಿತಿ ತರ್ಫೆನ್ ಸಾಂ. ಪಾವ್ಲ್ ವಾಡ್ಯಾಚ್ಯಾ ಮಾನೆಸ್ತ್ ರೂಬನ್ ಆನಿ ಒಫಿಲಿಯಾ ಮೊರಾಸ್ ಹಾಂಚ್ಯಾ ಘರಾ ಬಾಳೊಕ್ ಮರೈಚಿ ಇಮಾಜ್ ದವರ್ನ್ ಆಗೊಸ್ತ್ 30 ತಾರ್ಕೆ ಥಾವ್ನ್ ಸಾಂಜೆರ್ 6.45 ವೊರಾರ್ ವಾಡ್ಯಾಂಚಾನಿ ಸಾಂಗಾತಾ ಮೆಳೊನ್ ವ್ಹಡಾ ಭಕ್ತಿಪಣಾನ್ ನೊವೆನ್ ಚಲವ್ನ್ ವ್ಹೆಲೆಂ. ನೊವೆನಾಚ್ಯಾ ದಿಸಾಂನಿ ಯಾಜಕ್ ಬಾವ್ ಹಾಜರ್ ಆಸೊನ್, ತಾಂಚೊ ಸಂದೇಶ್ ಆನಿ ಆಶೀರ್ವಾದಾಂ ಸವೆಂ ನೊವೆನ್ ಆಖೇರ್ ಜಾತಾಲೆಂ. ಹರೈಕಾ ದಿಸಾ ನೊವೆನಾ ಉಪ್ರಾಂತ್ ಕುಟ್ಮಾಚ್ಯಾ ತೆಂಚ್ ದಾನಿಂಚ್ಯಾ ಬರ್ಯಾ ಮನಾನ್ ಆಯಿಲ್ಲ್ಯಾ ಸರ್ವಾಂಕ್ ಫಳಾರ್ ತೆಂಚ್ ನಿಮಾಣ್ಯಾ ದಿಸಾ ಕುಟ್ಮಾ ತರ್ಫೆನ್ ಜೆವಣ್ ಆಸಾ ಕೆಲೆಂ.

ಫೆಸ್ತ್ ದಿಸಾ ಇಮಾಜ್ ದವರ್ಲ್ಲ್ಯಾ ಘರಾ ಯಾಜಕ್ ಹಾಜರ್ ಆಸೊನ್, ಮಾಗ್ಣೆಂ ಶಿಕೊವ್ನ್, ಬೆಂಡಾ ವ್ಹಾಜ್ಪಾ ಸವೆಂ ಇಮಾಜ್ ಬಿ. ವಿ. ರೋಡ್ ಜಂಕ್ಶನಾಕ್ ಹಾಡ್ಲಿ ಆನಿ ಸುಂಗಾರಾಯಿಲ್ಲ್ಯಾ ಜೆಪಾರ್ ಸೊಬಯ್ಲಿ. ಉಪ್ರಾಂತ್ ವಿಗಾರ್ ಬಾಪಾನ್ ತ್ಯಾ ದಿಸಾಚ್ಯಾ ಮಹತ್ವಾ ವಿಷ್ಯಾಂತ್ ಕನ್ನಡಾಂತ್ ಸಂದೇಶ್ ದಿಲೊ. ಮರಿಯೆಚೊ ಜಲ್ಮಾ ದಿವಸ್ ಆಚರಣ್ ಕರ್ತಾನಾ ಕುಟ್ಮಾಚ್ಯಾ ಸಾಂದ್ಯಾಂನಿ ಸಾಂಗಾತಾ ನವೆಂ ಜೆಂವ್ಣೆಂ ಆನಿ ದೆವಾನ್ ಮನ್ಶಾನ್ ಕೆಲ್ಲ್ಯಾ ಕಷ್ಟಾಂ ವಾಂವ್ಪಿಚ್ಯಾ

ಫಳಾರ್ ಆಮ್ಚೆರ್ ಆಶೀರ್ವಾದ್ ಫಾಲಾ ಆಸ್ತಾಂ ತಾಕಾ ಆರ್ಗಾಂ ದೀವ್ನ್ ಹೊ ಮರ್ಶಾಂವ್ ಕಾಡ್ತಾನಾ ಎಕಾಮೆಕಾ ಭಾವ್-ಭಾಂದವ್ಣಾ ಆಮ್ಚೆ ಮಧೆಂ ಸದಾಂಚ್ ಆಸೊಂಕ್ ದೇವ್ ಆಮ್ಕಾಂ ಆಶೀರ್ವಾದಾಂನಿ ಭರೊಂದಿ ಮ್ಹಳ್ಳ್ಯಾ ಸಂದೇಶಾ ದ್ವಾರಿಂ ಮರ್ಶಾಂವ್ 7.15 ವೊರಾರ್ ಅರಂಭ್ ಕೆಲೊ ಆನಿ ಶಿಸ್ತ್ನ್ 8.05 ವೊರಾರ್ ಇಗರ್ಜೆಕ್ ಪಾವ್ಲೊ. ನವೆಂ ಬೆಂಜಾರ್ ಕರ್ನ್ ಸಂಭ್ರಮಿಕ್ ಮಿಸಾಚ್ಯಾ ಬಲಿದಾನಾಂತ್ ಭಾಗ್ ಘೆತ್ಲೊ. ಪ್ರಧಾನ್ ಯಾಜಕ್ ಜಾವ್ನ್ ದೊಮಾಬಾವ್ ಮೈಕಲ್ ಸಾಂತುಮಾಯೆರ್ ಹಾಣಿ ಮಿಸಾಚೆಂ ಬಲಿದಾನ್ ಭೆಟಯ್ಲೆಂ. ಹೆರ್ ಯಾಜಕಾಂನಿ ಸಹಭೆಟವ್ಣೆಂತ್ ಭಾಗ್ ಘೆತ್ಲೊ. "ಮರಿ ಕಣ್ಣೆಪರಿಂ ಬಾಗ್ವಾಲಿ ಜಾವ್ನ್, ತಿಚೆ ಥಂಯ್ ಸಂಪೂರ್ಣತಾ ಆಸ್ಲಿ, ಕುರ್ಪಾ ಆಸ್ಲಿ. ಹೆಂ ಆಮಿ ಸಮ್ಜೊನ್ ಕಾಣ್ವೆವ್ನ್, ತಿಕಾ ಮಾನ್ ಕರ್ಚೆಂ, ತಿಚೆ ಮಾರಿಫಾತ್ ದೆವಾಕ್ ಒಳ್ಳೊಂಕ್ ಜಾಯ್ ಆನಿ ತಿಚೆ ಶೆಗುಣ್ ಆಮ್ಚೆ ಥಂಯ್ ರುತಾಂ ಕರುಂಕ್ ಜಾಯ್ ಮ್ಹಣ್ ಸಂದೇಶ್ ವಿಗಾರ್ ಬಾಪಾನ್ ದಿಲೊ. ಮಿಸಾ ವೆಳಾರ್ ಗುರ್ಕಾರಾಂನಿ ತೆಂಚ್ ವಾಡ್ಯಾ ಪ್ರತಿನಿದಿಂನಿ ಕಾಣಿಕ್ ಆರ್ಪಿಲಿ.

ಫೆಸ್ತ್ ಮುಡ್ಲೊವ್ ರಾವ್ಲ್ಯಾಂಕ್, ಗೊಡ್ಚೆಂ ದಿಲ್ಲ್ಯಾಂಕ್, ಕೊಬು ದಿಲ್ಲ್ಯಾಂಕ್, ಫುಲಾಂ ದಿಲ್ಲ್ಯಾಂಕ್, ಟ್ಯಾಬ್ಲೊ ಕೆಲ್ಲ್ಯಾಂಕ್, ಜೀವ್ ದಿಲ್ಲ್ಯಾಂಕ್ ಆನಿ ಸುಂಗಾರಾಯಿಲ್ಲ್ಯಾಂಕ್, Refreshment ದಿಲ್ಲ್ಯಾಂಕ್ ಆನಿ ಮರ್ಶಾಂವ್ ಬರ್ಯಾ ರಿತಿನ ಮಾಂಡುನ್ ಹಾಡ್ಲ್ಯಾ ಮೊಂತಿ ಫೆಸ್ತ್ ಸಮಿತಿ ಆನಿ ಸರ್ವ್ ದಾನಿಂಕ್ ವಿಗಾರ್ಬಾಪಾನ್ ಮಾನಾಚಿ ವಾತಿ ದೀವ್ನ್ ಮಾನ್ ಕೆಲೊ.

ಸರ್ವ್ ಗುರ್ಕಾರಾಂಕ್ ಕಣ್ಣಿ ದೀವ್ನ್ ಮಾನ್ ಕರ್ಚೆಕ್ ಮಿಸಾಕ್ ಹಾಜರ್ ಜಾಲ್ಲ್ಯಾ ಸರ್ವಾಂಕ್ ಸ್ವಯಂ ಸೇವಕ್ ಆನಿ ಗುರ್ಕಾರಾಂನಿ ನವೆಂ ವಾಂಟ್ಲೆಂ. ಮಿಸಾ ಉಪ್ರಾಂತ್ ಭುರ್ಗ್ಯಾಂಕ್ ತೆಂಚ್ ವ್ಹಡಾಂಕ್ ಕೊಬು ಆನಿ ಫಳಾರ್ ದೀವ್ನ್ ಫೆಸ್ತಾಚೊ ಸಂಭ್ರಮ್ ಚಡಯ್ಲೊ.

ಶ್ರೀ ಜಸಂತಿ ಫೆರ್ನಾಂಡಿಸ್
ಕಾರ್ಯದರ್ಶಿ, ಮೊಂತಿ ಫೆಸ್ತ್ ಸಮಿತಿ

ಮಾಲ್ಟಡ್ಯಾಂಚೊ ದಿವಸ್



ಮಿಲಾರ್ ಫಿರ್ಗಜೆಂತ್ ಮಾಲ್ಟಡ್ಯಾಂಚೊ ದಿವಸ್ 26.07.2024ವೆರ್ ಆಚರಣ್ ಕೆಲೊ. "Experienced Parishioners" ಮ್ಹಳ್ಳ್ಯಾ ಬೊಂದೆರಾ ಖಾಲ್ ಹೆಂ ಕಾರ್ಯಂ ಮಿಲಾರ್ಚ್ಯಾ ಜುಬಿಲಿ ಹೊಲಾಂತ್ ಮಾಂಡುನ್ ಹಾಡ್ಲೆಂ. ಸಕಾಳಿಂ 10.00 ವೊರಾರ್ ಮಿಸಾಚ್ಯಾ ಬಲಿದಾನಾ ಸವೆಂ ಹೆಂ ಕಾರ್ಯಂ ಅರಂಭ್ ಕೆಲೆಂ. ಎವ್ಕರಿಸ್ತಾಚ್ಯಾ ಬಲಿದಾನಾ ವೆಳಿಂ ವಿಗಾರ್ ಬಾಪಾಂನಿ ಸರ್ವಾಂಕ್ ಜೊಕ್ಡೊ ನಿಯಾಳ್ ದೀವ್ನ್, ಆಮ್ಕಾಂ ದೆವಾನ್ ಕಶೆಂ ಬೆಸಾಂವಾಂನಿ ಭರ್ತಾಂ ಆನಿ ಆಮ್ಚೊ ಮನೋಭಾವ್-ಹಾಚೆ ವಿಶಿಂ ಶಿಕೊವ್ಣ್ ದಿಲಿ. ಮಿಸಾಚ್ಯಾ ಬಲಿದಾನಾ ವೆಳಿಂ ಸರ್ವಾಂಚೆರ್ ಆಗ್ಡೆಂತ್ ಶೆಣವ್ನ್ ಕುರ್ಪೆಚಿಂ ಬೆಸಾಂವಾಂ ವೊಕ್ಲಿಂ.

'Awareness on Online Fraud' ಹಾಚೆ ವಯ್ರ್ ಜಾಗ್ರಣ್ ದಿಂವ್ಚೆಂ ಕಾರ್ಯಕ್ರಮ್ ಮಾಂಡುನ್ ಹಾಡ್ಲೆಂ. ಹಿ ಜಾಗ್ರಣ್ ಶಿಕೊವ್ಣ್ ದೀಂವ್ಕ್ ACP Geetha Kulkarni ಆನಿ ತಾಂಚೊ ಪಂಗಡ್ ಹಾಜರ್ ಆಸ್ಲೊ. ಸಬಾರ್ ದಾಕ್ಟೆ ದೀವ್ನ್, ಹಾಜರ್ ಆಸ್ಲೊ ಫಿರ್ಗಜೆಗಾರಾಂ ಕಡೆನ್ ಸಮಾಲೋಚನ್ ಚಲವ್ನ್, ಹ್ಯಾ ಭೋವ್ ಗಂಭೀರಾಯೆಚ್ಯಾ ವಿಷಯಾಚೆರ್ ತಾಣಿ ಬರಿ ಮಾಹತ್ ದಿಲಿ. Police Sub Inspector Jyothi M. S. ಹಾಣಿ ಚಡಿತ್ ವಿಷಯಾಂಚೆರ್ ಹಾಜರ್ ಆಸ್ಲೊಂಕ್ ಮಾಹತ್ ದೀವ್ನ್ ಜಾಗೃತಾಯೆಚಿ ಹಿತಾರ್ ದಿಲಿ.

ಉಪ್ರಾಂತ್ಲ್ಯಾ ಕಾರ್ಯಾಂತ್ ಸಾಂ. ವೆದ್ನು ವಾಡ್ಯಾಚ್ಯಾ ಪಂಗಡ್ನ್ ಹಾಸುಳ್ಳ್ಯಾ ನಾಟುಳ್ಳ್ಯಾನ್ ಆನಿ ನಾಟುನ್

ಸರ್ವಾಂಕ್ ಸಂತೊಸಾನ್ ಧಲಂಘ್ಲಿಂ. ಉಪ್ರಾಂತ್ ಹಾಜರ್ ಆಸ್ಲೊಂಕ್ ಖೆಳ್ ಖೆಳೊವ್ನ್ ಚುರುಕ್ ಕೆಲೆಂ. ನಿಮಾಣೆಂ ರುಚಿಕ್ ಜೆವಣ್ ಜೇವ್ನ್ ಸರ್ವಾಂ ದಾಧೊಶಿ ಜಾಲಿಂ.

- ಮುಖೆಲ್ ಸಂಯ್ತಾಂಚಿ ಪರಿಚಯ್ ಮಾನೆಸ್ತಿಣ್ ಸಂಗೀತಾ ಫೆರ್ನಾಂಡಿಸ್ ಹಿಣೆಂ ದಿಲಿ.
- ಶ್ರೀಮತಿ ಒಫಿಲಿಯಾ ಮೊರಾಸ್ ಹಿಚ್ಯಾ ಮುಖೆಲ್ಪಣಾಖಾಲ್ ಖೆಳ್ ಚಲವ್ನ್ ವೆಲೆ.
- ಮಾನೆಸ್ ಸಿಲ್ವೆಸ್ಟರ್ ಮಸ್ಕರೇನ್ವಸಾನ್ ಧನ್ಯವಾದ್ ಪಾಟಂಘ್ಲಿ.
- ಶ್ರೀಮತಿ ಲಿನೆಟ್ ಫೆರ್ನಾಂಡಿಸ್, Convenor of Commissions, ಹಿಣೆ ಕಾರ್ಯಾಚಿ ಜವಾಬ್ದಾರಿ ಘೆತ್ಲಿ.
- ಶ್ರೀಮತಿ ಐಡಾ ಸಿಕ್ವೇರಾನ್ ಸ್ವಾಗತ್ ಕರುನ್, ಕಾರ್ಯಂ ಚಲವ್ನ್ ವೆಲೆಂ.

ವಿಗಾರ್ ಬಾಪಾಂನಿ ತಾಂಚ್ಯಾ ಸಂದೇಶಾಂತ್ ಕಾರ್ಯಾಕ್ ಹಾಜರ್ ಆಸ್ಲೊ ಸರ್ವಾಂಚೊ ಉಪ್ಕಾರ್ ಭಾವುಡ್ಲೊ ಆನಿ ವ್ಹಡಾ ಸಂಖ್ಯಾನ್ ಆಂಘ್ಲಿಲ್ಯಾ ಸಮೇಸ್ತಾಂಕ್ ಉಲ್ಲಾಸಿಲೆಂ ಆನಿ ಸಂತೊಸ್ ಉಚಾರ್ಲೊ. ಹೆಂ ಕಾರ್ಯಂ ಮಾಂಡುನ್ ಹಾಡ್ಲೊಂಚೊ ಉಪ್ಕಾರ್ ಭಾವುಡ್ಲೊ.

ಕಾರ್ಯಾಕ್ ಸುಮಾರ್ 145 ಮಾಲ್ಟಡಿಂ ಹಾಜರ್ ಆಸ್ಲಿಂ.

78TH INDEPENDENCE DAY CELEBRATED



15.08.2024: Milagres Church celebrated Independence Day with grandeur and on a high tone. Mr Pius Pinto, who served in the army for 15 years, was the chief guest. Milagres Central School band added solemnity on the occasion. Ms Clara Vas the

master of ceremonies. Ms Ophilia Moras thanked on the occasion. All the Priests serving at Milagres and a good number of Parishioners attended the Programme. Milagres Konkani choir's Patriotic song was most befitting.

VIANNEY SUNDAY WAS CELEBRATED



04.08.20204: The Vice President, took the initiative to greet the Priests highlighting their service to the Parish.

Ms Ida Sequeira compered the programme. Priests were given memento on the occasion. Special prayers were offered to them at Eucharist.

ವಾಡ್ಯಾಂತ್ಯೊ ಬಮ್ಮೊ

ಮೊಂತಿ ಸಾಯ್ಬಿಣ್ ವಾಡ್ಯಾಚೆಂ ಫೆಸ್ತ್

ಮೊಂತಿ ಸಾಯ್ಬಿಣಿಚ್ಯಾ ವಾಡ್ಯಾಚೆಂ ಫೆಸ್ತ್ ಸಪ್ಟೆಂಬರ್ 15 ತಾರ್ಕಿ ಆಯ್ತಾರಾ ಸಕಾಳಿಂ 7.00 ವೊರಾರ್ ಪವಿತ್ರ್ ಎವ್ಕರಿಸ್ತಾಚ್ಯಾ ಆರ್ಗಾಂ ಬಲಿದಾನಾ ಸವೆಂ ಆಚರಿಸ್ಲೆಂ. ಮಾಬಾ| ಮ್ಯಾಕ್ಸಿಮ್ ರೊಜಾರಿಯೊನ್ ಆರ್ಗಾಂ ಬಲಿದಾನ್ ಭೆಟಯ್ಲೆಂ. ಉಪ್ರಾಂತ್ 11.00 ವೊರಾರ್ ಸರ್ವ್ ವಾಡ್ಯಾಗಾರಾಂ ಫಿರ್ಗಜ್ ಸಾಲಾಂತ್ ಜವ್ಣ್ಯಾಂವ್. ಗುರ್ಕಾರ್ ರೋವಿನಾನ್ ಸ್ವಾಗತಾಚೆಂ ಉತ್ರಾಂ ಉಲೊವ್ನ್ ಉಪ್ರಾಂತ್ ಕಂತಾರಾ ದ್ವಾರಿಂ

ಕಾರ್ಯಂ ಸುರ್ವಾತ್ ಕೆಲೆಂ. ಮಾಬಾ| ಜೆರಾಲ್ಡ್ ಪಿಂಟೊಕ್ ಆನಿ ಆಮ್ಚ್ಯಾ ಆಮೊವ್ಣ್ಯಾಕ್ ಪಾಳೊ ದೀವ್ನ್ ಆಯಿಲ್ಲಾ ವಿವಿಧ್ ವಾಡ್ಯಾಂಚ್ಯಾ ಗುರ್ಕಾರಾಂಕ್ ಸ್ವಾಗತ್ ಕೆಲೆಂ. ವಾಡ್ಯಾಚಿ ಕಾರ್ಯದರ್ಶಿ ಮರಿಯೆ ಪಿಂಟೊನ್ ವಾಡ್ಯಾಂತ್ ಜಾಲ್ಲ್ಯಾ ಸರ್ವ್ ಚಟುವಟಿಕೆಂಚ್ಯಾ ವಿವರಾಚಿ ವರದಿ ವಾಚ್ಲಿ. ಉಪ್ರಾಂತ್ ಬಾಳೊಕ್ ಮರೈಕ್ ಆಮಿ ಮಾನ್ ಕರುನ್ ಸರ್ವಾಂನಿ ಫುಲಾಂ ಅರ್ಪಿಲಿಂ ಆನಿ ನವೆಂ ಸರ್ವಾಂಕ್ ವಾಂಟ್ಲೆಂ.



“ದೆವಾನ್ ಆಮ್ಚಾಂ ಮರಿಯೆ ಮುಖಾಂತ್ ನವೆಂ ಬೆಳೆಂ ದಿಲಾಂ. ತಿಕಾ ಫುಲಾಂ ಫಳಾಂ ಅರ್ಮನ್ ಮಾನ್ ಕರ್ತಾಂವ್. ಸರ್ವ್ ವಾಡ್ಯಾಗಾರಾಂನಿ ಏಕ್ ಕುಟುಂಬ್ ಜಾವ್ನ್ ಸಂಬಂಧ್ ರುತಾ ಕರಿಜೆ. ತುಮ್ಮೊ ವಾಡೊ ಜಿವಾಳ್ ಜಾವ್ನ್ ಫುಲೊಂದಿ ಆನಿ ಬಾಳೊಕ್ ಮರೈಚ್ಯಾ ಆಶೀರ್ವಾದಾಂನಿ ಭರೊಂದಿ” ಮ್ಹಣ್ ಮಾಬಾ| ಜೆರಾಲ್ಡ್ ಪಿಂಟೊನ್ ಸಂದೇಶ್ ದಿಲೊ.

ಭುರ್ಗ್ಯಾಂಚೊ ಆನಿ ಯುವಜಣಾಂಚೊ ನಾಚ್, Spot games, ಹಾಸಿ-ಹಾಸಿ ಪೆಳ್ ಆಸೊನ್ ಸರ್ವಾಂ ದಾದೊಶಿ ಜಾಲಿಂ. ತರಲ್ ನೊರೊನ್ವಾನ್ ಆನಿ ನೀಲ್ ಡಿಸೋಜಾನ್ ಕಾರ್ಯಂ ನಿರ್ವಹಣ್ ಕೆಲೆಂ.

S.S.L.C.ಂತ್ ಡಿಸ್ಟಿಂಕ್ಷನ್ ಆಪ್ಣಾಯಿಲ್ಲಾ ಕುವಾರಿ ತರಲ್ ನೊರೊನ್ವಾಕ್ ಉಲ್ಲಾಸುನ್ ಮೊಗಾಚಿ ಕಾಣಿಕ್ ದಿಲಿ.

ಡೈರಿ ಡಿಸೋಜಾನ್ ಉಪ್ಕಾರ್ ಬಾವುಡ್ಲೊ. ರುಚಿಕ್ ಫೆಸ್ತಾಚ್ಯಾ ಜೆವ್ಣಾ ಸವೆಂ ವಾಡ್ಯಾಚೆಂ ಫೆಸ್ತ್ ಭೋವ್ ಸಂಬ್ಲಮಿಕ್ ಥರಾನ್ ಸಂಘೆಂ.

- ಮರಿಯೆ ಪಿಂಟೊ

ವಾಡ್ಯಾಂನಿ ಮೊಂತಿ ಫೆಸ್ತಾಚಿಂ ಆಚರಣ್ ನಿತ್ಯಾಧಾರ್ ವಾಡೊ

ನಿತ್ಯಾಧಾರ್ ವಾಡ್ಯಾಂತ್ ಸಪ್ಟೆಂಬರ್ 15 ತಾರಿಕೆರ್ ಮೊಂತಿ ಫೆಸ್ತ್ ಭೋವ್ ಸಂಬ್ರಮಾನ್ ಆಚರಣ್ ಕೆಲೆಂ. ಡಾ. ಹೆನ್ರಿಕ್ ಆನಿ ಮಾನೆಸ್ತ್ರೀನ್ ರೀನೀ ಲೋಬೊಚ್ಯಾ ಘರಾ ಸಾಂಜೆರ್ 6.30 ವೊರಾರ್ ಕಾರ್ಯಂ ಆರಂಭ್

ಪಾಶಂಘಿ, ಶಿಕ್ಪಾ ಕ್ಷೇತ್ರಾಂತ್ ಸೆವಾ ದಿಂವ್ಚ್ಯಾ ಸರ್ವ್ ವಾಡ್ಯಾಗಾರಾಂಕ್ ಶಿಕ್ಷಕಾಂಚ್ಯಾ ದಿಸಾ ತರ್ಫೆನ್ ಮಾನ್ ಕೆಲೊ. ಉಪ್ರಾಂತ್ ಮರಿಯಾಳ್ ಗಿತಾಂ ಗಾಯ್ಲಿಂ. ಖೆಳ್ ಆಸಾ ಕೆಲೆ ಆನಿ ವಿಜೇತಾಂಕ್ ಇನಾಮಾಂ ವಾಂಟ್ಲಿಂ.



ಜಾಲೆಂ. ಜಮ್ಮೆಲ್ಯಾ ಸಮೇಸಾಂಕ್ ಡಾ. ಹೆನ್ರಿಕ್, ಹಾಣೆಂ ಸ್ವಾಗತ್ ಮಾಗ್ಲೊ. ಮಾಗ್ಣೊವಿಧಿ ಜಾತೆಚ್ಯಾ ನವೆಂ ಭರ್ತಿಲ್ಲೆಂ ಪೀವನ್ ಸರ್ವಾಂ ವಾಡ್ಯಾಗಾರಾಂನಿ ಸ್ವೀಕಾರ್ ಕೆಲೆಂ. ಫೆಸ್ತಾಚ್ಯಾ ಆಚರಣಾಕ್ ವಿಗಾರ್ ಮಾಬಾಲ್ ಬೊನವೆಂಚರ್ ನೆಜೆತ್, ಬಾ ಉದಯ್ ಫೆರ್ನಾಂಡಿಸ್, ಬಾ ಜೆರಾಲ್ಡ್ ಪಿಂಟೊ ಹಾಣಿ ಭೆಟ್ ದೀವ್ನ್ ಮಾಗ್ಣೆಂ ಭೆಟಂಘಿಂ.

ಜೆವ್ಣಾಚೆರ್ ಆಶೀರ್ವಾದ್ ಮಾಗೊನ್ ಸರ್ವ್ ವಾಡ್ಯಾಗಾರಾಂನಿ ಜೆವ್ಣಾಂತ್ ಭಾಗ್ ಘೆತ್ಲೊ. ಮಾನೆಸ್ತ್ರೀನ್ ನೋರಿನ್ ಮಿರಾಂದಾನ್ ಧನ್ಯವಾದ್ ಪಾಶಂಘಿ. ಮಾನೆಸ್ತ್ರೀನ್ ಮೀನಾ ಫೆರಾವೊನ್ ಕಾರ್ಯಂ ನಿರ್ವಹಣ್ ಕೆಲೆಂ.

ಉಪ್ರಾಂತ್ ಫೆಸ್ತಾಚೆಂ ಜೆವಾಣ್ ರಾಂದುನ್ ಹಾಡ್ಲೆಲ್ಯಾಂಕ್ ಗುರ್ಕಾರಾನ್ ಫುಲ್ ದೀವ್ನ್ ಧನ್ಯವಾದ್

✍ ಮೀನಾ ಫೆರಾವೊ
ನಿತ್ಯಾಧಾರ್ ವಾಡ್ಯಾಚಿ ಪ್ರತಿನಿಧಿ

ಕ್ರಿಸ್ತ್ ರಾಯ್ ವಾಡೊ



ಸಪ್ಟೆಂಬರ್ 15 ಆಯ್ತುರಾ ಸಾಂಜೆರ್ 5 ವೊರಾರ್ ಮಾನೆಸ್ತ್ರೀ ಹೆರಾಲ್ಡ್ ಆನಿ ಮಾನೆಸ್ತ್ರೀನ್ ಅನಿತಾ ಡೆ'ಸೋಜಾ,

ಬಲ್ಲತ್ ಹಾಂಚ್ಯಾ ಘರಾ ವಾಡ್ಯಾ ಜಮಾತ್ ಆನಿ ಮೊಂತಿ ಫೆಸ್ತಾಚೆಂ ಆಚರಣ್ ಕೆಲೆಂ.

Dr. Anusha ಹೀಗೆ ಸ್ವಾಗತ ಮಾಡಿದ್ದು. ಫೆಸ್ಟಿವಾಲ್ ಆಚರಣಾಕ್ 22 ಸಾಂದೆ ಹಾಜರ್ ಆಸ್ಲೆ. ಪ್ರೇರಕ್ ಜಾವ್ನ್ Dr. Anusha ನ್ ಕಾರ್ಯಂ ಚಲೊವ್ನ್ ವ್ಹೆಲೆಂ. ಸಗ್ಳ್ಯಾಂನಿ ಮಾಗ್ಣಾಂತ್ ಭಾಗ್ ಘೆತ್ಲೊ. ಬಾಳೊಕ್ ಮರೈಕ್ ಫುಲಾಂ ಭೆಟವ್ನ್ ಮಾನ್ ಕೆಲೊ. ಉಪ್ರಾಂತ್ ಸಗ್ಳ್ಯಾಂನಿ ನವೆಂ ಸೆವ್ಣೆಂ.

ಮರಿಯಾ ಉವಿಸಾನ್ ಆದ್ಲ್ಯಾ ಜಮಾತೆಚಿ ವರ್ದಿ, ತಿಳ್ಗೊಣಿ ಆನಿ ಚಟುವಟಿಕೊ ವಾಚ್ಚೊ ಮೇಯಾ ಥಾವ್ನ್ ಸಪ್ತಂಬರ್ ಮಹಿನ್ಯಾಂನಿ ಜಲ್ಮಾ ದಿವಸ್ ಆಸ್ಲಲ್ಯಾಂಕ್ ಗಿತಾ ದ್ವಾರಿಂ ಉಲ್ಲಾಸ್ ಪಾಠಯ್ಲಿ. ಸಪ್ತಂಬರ್ 8 ತಾರಿಕೆರ್

ಜಲ್ಮಾ ದಿವಸ್ ಆಚರಣ್ ಕೆಲ್ಲ್ಯಾ ಹೆರಾಲ್ಡ್ ಡಿಸೋಜಾನ್ ಕೇಕ್ ಕಾತರ್ಲಿ ಆನಿ ಅಪ್ಲ್ಯಾ ಜಲ್ಮಾ ದಿಸಾಚೊ ಸಂತೊಸ್ ದೊಡ್ಲೊ ಕೆಲೊ.

ಫಾರ್ಮಾಂನಿ ಫಳಾರ್ ಆನಿ ಪೀವನ್ ದೀವ್ನ್ ವಾಡ್ಕಾಗಾರಾಂಕ್ ದಾದೊಶಿ ಕೆಲೆಂ. ಉಪ್ರಾಂತ್ ಜೋಕ್ಸ್, ಹಾಸಿ-ಹಾಸಿ ಖೆಳ್ ಆನಿ ಜೆಕ್‌ಲ್ಯಾಂಕ್ ಇನಾಮಾಂ ವಾಂಟ್ಲೆಂ.

ಸಪ್ತಂಬರಾಚ್ಯಾ 13 ತಾರಿಕೆರ್ ಎಕಾ ಪಿಡೆಸ್ತ್ ಭಯ್ಣಿಕ್ ಭೆಟ್ ದೀವ್ನ್ ತಿಕಾ ಫಳ್ ವಸ್ತು ದೀವ್ನ್ ಮೊಂತಿ ಸಾಯ್ಬಣಿಚ್ಯಾ ಫೆಸ್ಟಾಚಿ ಉಲ್ಲಾಸ್ ಪಾಠಯ್ಲಿ.

- ಮರಿಯಾ ಉವಿಸ್

ಸಾಂ. ಪಾವ್ಲ್ ವಾಡೊ



ಸಾಂ. ಪಾವ್ಲ್ ವಾಡ್ಯಾಂತ್ ಮೊಂತಿ ಫೆಸ್ಟಾಚೆಂ ಆಚರಣ್ ಸಪ್ತಂಬರ್ 15 ತಾರಿಕೆರ್ ಆಯ್ತಾರಾ ಸಾಂಚೆರ್ 4 ವೋರಾರ್ ಶ್ರೀ ಉವಿಸ್ ಆನಿ ಶ್ರೀಮತಿ ಮರ್ಸಿ ಲೋಬೊ ಹಾಂಚ್ಯಾ ಫರಾ ಆಚರಣ್ ಕೆಲೆಂ. ಮರ್ಸಿ ಲೋಬೊನ್ ಹಾಜರ್ ಆಸ್ಲಲ್ಯಾ ವಾಡ್ಯಾಗಾರಾಂಕ್ ಬರೊ ಯೆವ್ಕಾರ್ ಮಾಗ್ಲೊ. ಶ್ರೀಮತಿ ಚೆಸಿಂತಾ ಫೆರ್ನಾಂಡಿಸಾನ್ ಮೊಂತಿ ಫೆಸ್ಟಾ ನೊವೆನಾಚಿ ರೀತ್ ಚಲವ್ನ್ ವ್ಹೆಲಿ. ಐವನ್ ಫೆರ್ನಾಂಡಿಸಾನ್ ಪ್ರಸ್ತಾವನ್ ವಾಚ್ಲೆಂ. ದೆವಾಚೆಂ ಉತಾರ್ ವಾಚುನ್ ನಿಯಾಳ್ ಕೆಲೊ. 'ಸಕ್ವಡ್ ಸಾಂಗಾತಾ ಮೆಳ್ಳಾಂ' ಗಿತಾ ಸವೆಂ ಹಾಜರ್ ಆಸ್ಲಲ್ಯಾಂನಿ ಬಾಳೊಕ್ ಮರಿಯೆಕ್ ಫುಲಾಂ ಅರ್ಪುನ್ ಮಾನ್ ಕೆಲೊ. ಉಪ್ರಾಂತ್ ವಾಡ್ಯಾಚ್ಯಾ ಎಕ್ವಟಾ ಖಾತಿರ್ ಆನಿ ಸೆವಾ ದಿತಲ್ಯಾಂ ಖಾತಿರ್ ಏಕ್ ಕಣ್ ತೇರ್ಸ್ ಭೆಟಯ್ಲೊ ಆನಿ ಅರ್ಗಾಂ ಗೀತ್ ಗಾವ್ನ್

ನವೆಂ ವೋರ್ನಾಂತ್ ಭರ್ಸುನ್ ಹಾಜರ್ ಆಸ್ಲಲ್ಯಾಂನಿ ಸಾಂಗಾತಾ ಸೆವ್ಣೆಂ.

ಆದ್ಲ್ಯಾ ಮಹಿನ್ಯಾಚಿ ವರ್ದಿ ಸಭೆರ್ ವಾಚ್ಲಿ. ಗುರ್ಕಾರ್ನಿನ್ ವಾಡ್ಯಾಂತ್ ಸೆವಾ ದಿಂವ್ಚ್ಯಾ ವಾಡ್ಯಾ ಪ್ರತಿನಿಧಿಂಕ್, ಎರಿಯಾ ಲೀಡರಾಂಕ್ ಉಡಾಸಾಚಿ ಕಾಣಿಕ್ ದೀವ್ನ್ ಮಾನ್ ಕೆಲೊ. ಹಾಜರ್ ಆಸ್ಲಲ್ಯಾ ಸರ್ವ್ ಟೀಚರಾಂಕ್ ಅಭಿನಂದನ್ ಕರುನ್ ಉಲ್ಲಾಸಾಚೆಂ ಗೀತ್ ಗಾಂಯ್ಲೆಂ. ಜಲ್ಮಾ ದಿವಸ್ ಆನಿ ಲಗ್ನಾ ಜಿವಿತಾಚೊ ದೀಸ್ ಆಚರುಂಚ್ಯಾಂಕ್ ಅಭಿನಂದನ್ ಪಾಠಯ್ಲಿ.

ಎಡ್ನ್ ವೇಗಸಾನ್ ಖೆಳ್ ಮಾಂಡುನ್ ಹಾಡ್ಲೆ. ಜೆಕ್‌ಲ್ಯಾ ಸರ್ವಾಂಕ್ ಶ್ರೀಮತಿ ಮರ್ಸಿ ಲೋಬೊನ್ ಇನಾಮಾಂ ವಾಂಟ್ಲೆಂ. ಒಫಿಲಿಯಾನ್ ಧನ್ಯವಾದ್ ಪಾಟಯ್ಲಿ.

-ಮೊಲಿ ಡಿಸೋಜಾ

ಬಾಳೊಕ್ ಜೆಜು ವಾಡೊ



ಬಾಳೊಕ್ ಜೆಜುಚ್ಯಾ ವಾಡ್ಯಾಂತ್ ಮೊಂತಿ ಫೆಸ್ತಾ ಸಪ್ಟೆಂಬರ್ 15 ತಾರಿಕೆರ್ ಆಯ್ತಾರಾ ಸಾಂಜೆರ್ 7 ವೊರಾರ್ Skyline Enclave apartments ಚ್ಯಾ ground floor ಹೊಲಾಂತ್ ಆಚರಣ್ ಕೆಲೆಂ. ಹ್ಯಾ ಸಂಭ್ರಮಾಕ್ ವಾಡ್ಯಾಚಿ ಸುಮಾರ್ 30 ಸಾಂದೆ ಹಾಜರ್ ಆಸಲ್ಲೆ ಸಂಭ್ರಮಾಕ್ ಹಾಜರ್ ಜಾಲ್ಲ್ಯಾ ಸರ್ವಾಂಕ್ ಶ್ರೀ ಮ್ಯಾಥ್ಯಾ ವಾಲ್ಟಾರಾನ್ ಬರೊ ಯೆವ್ಕಾರ್ ಮಾಗ್ಲೊ.

ವಾಚುನ್ ದೆವಾಚ್ಯಾ ಉತ್ರಾಚೆರ್ ನಿಯಾಳ್ ದಿಲೊ. ಶ್ರೀಮತಿ ವಿನಿ ವಾಲ್ಟಾರಾನ್ ಭಾವಾಡ್ಯಾಚ್ಯಾ ಪ್ರಾರ್ಥನಾಂ ದ್ವಾರಿಂ ಮರೈಚೊ ಆಧಾರ್ ಮಾಗ್ಲೊ. 'ಮರಿಯೆಕ್ ಹೊಗಲ್ಲಿಯಾಂ' ಗಿತಾ ದ್ವಾರಿಂ ಮಾಗ್ಲ್ಯಾವಿಧಿ ಸಂಪ್ಲಿ ಆನಿ ಸರ್ವಾಂನಿ ನವೆಂ ಸೆವ್ಣೆಂ.

ಗುರ್ಕಾರ್ ಸಿಲ್ವೆಸ್ಟರ್ ಮಸ್ಕರೇವ್ತಸಾನ್ ವಾಡ್ಯಾಗಾರಾಂಕ್ ಸ್ವಾಗತ್ ಕೆಲೊ. ಮೊಂತಿ ಫೆಸ್ತಾಚ್ಯಾ ಪ್ರಸ್ತಾವನಾ ದ್ವಾರಿಂ ಕಾರ್ಯಂ ಆರಂಭ್ ಜಾಲೆಂ. "ಸಕ್ಡ್ ಸಾಂಗಾತಾ ಮೆಳ್ಕಾಂ" ಕಂತಾರಾ ದ್ವಾರಿಂ ಜಮ್ಲೆಲ್ಯಾ ಸರ್ವಾಂನಿ ಮರಿಯೆಕ್ ಫುಲಾಂ ಅರ್ಪುನ್ ಮಾನ್ ಕೆಲೊ. ಶ್ರೀಮತಿ ಐಡಾ ಪಿಂಟೊನ್ ವಾಂಜೆಲ್

ವಿಗಾರ್, ಬಾಪ್ ಉದಯ್ ಫೆರ್ನಾಂಡಿಸ್ ಆನಿ ಬಾಪ್ ಜೆರಾಲ್ಡ್ ಪಿಂಟೊ ಫೆಸ್ತಾಚ್ಯಾ ಆಚರಣಾಂತ್ ವಾಂಟಿಲಿ ಜಾಲೆ. ವಿಗಾರ್ ಬಾಪಾಂನಿ ವಾಡ್ಯಾಗಾರಾಂಕ್ ಮೊಂತಿ ಫೆಸ್ತಾಚೊ ಸಂದೇಶ್ ದೀವ್ನ್ ಬರೆಂ ಮಾಗ್ಲೆಂ.

ಸರ್ವ್ ವಾಡ್ಯಾಗಾರಾಂನಿ ಸಾಂಗಾತಾ ಬಸೊನ್ ಏಕಾಮೆಕಾಲಾಗಿಂ ಉಲವ್ನ್ ಸಾಂಗಾತಾ ವೇಳ್ ಖರ್ಚಿಲೊ. ಚೆವ್ಣಾ ಸಂಗಿಂ ಫೆಸ್ತಾಚೆಂ ಆಚರಣ್ ಸಂಪ್ಣೆಂ.

ಘಾತಿಮಾ ವಾಡೊ



ಘಾತಿಮಾ ವಾಡ್ಯಾಂತ್ ಮೊಂತಿ ಸಾಯ್ಬಣಿಚೆಂ ಫೆಸ್ತಾ ಸಪ್ಟೆಂಬರಾಚ್ಯಾ 15 ತಾರಿಕೆರ್ ಶ್ರೀ ಸ್ಪಾನ್ ಆನಿ ಶ್ರೀಮತಿ ತರ್ಲಿ ಕುವೆಲ್ಲೊಚ್ಯಾ ಘರಾ ಆಚರಣ್ ಕೆಲೆಂ. ಸುಮಾರ್ 42 ಜಣಾಂ ಹಾಜರ್ ಆಸಲ್ಲೆಂ. ಸುರ್ವರ್ ವಾಡ್ಯಾಚಿ ಗುಕಾರ್ನ್ ಹೈಸಿಂತಾನ್ ಸಮೇಸ್ತಾಂಕ್ ಸ್ವಾಗತ್ ಕೆಲೊ. ಹ್ಯಾ ಕಾರ್ಯಕ್ ವಿಗಾರ್ ಆನಿ ಮಾರ್ಜೆಲ್ ಕೊವೆಂತಾಚೆಂ ದೊಗಾಂ ಸಿಸ್ಟರಾಂ ಹಾಜರ್ ಆಸಲ್ಲೆಂ. ಮಾಗ್ಲ್ಯಾ ವಿಧಿ ಮಾನೆಸ್ತಿಣ್ ಕ್ಲೆರಿಸಾನ್ ಆನಿ ವಾಡ್ಯಾಗಾರಾಂನಿ ಚಲೊವ್ನ್ ವೆಲಿ. ಉಪ್ರಾಂತ್ ಬೆಂಜಾರ್ ಕೆಲೆಂ ನವೆಂ ಫಾಲ್ಸ್ ತಯಾರ್ ಕೆಲ್ಲೊ ರೋಸ್, ಸಮೇಸ್ತಾಂಕ್

ವಾಂಟ್ಲೊ, ಮರಿಯೆಚ್ಯಾ ಫೆಸ್ತಾಕ್ ಲಗ್ತಿ ಜಾಲ್ಲೆ ಖೆಳ್ ವಾಂಡುನ್ ಹಾಡ್ಲೆ. ಖೆಳಾ ಉಪ್ರಾಂತ್ ಸರ್ವಾಂನಿ ಸಾಂಗಾತಾ ಮೆಳೊನ್ ಮರಿಯೆಚಿಂ ಗಿತಾಂ ಗಾಯ್ಲಿಂ. ವಾಡ್ಯಾಗಾರಾಂನಿ ತಯಾರ್ ಕೆಲ್ಲೆಂ ರಾಂದ್ವಯೆಚೆಂ

ಜೆವಣ್ ಸರ್ವಾಂ ಸಾಂಗಾತಾ ಮೆಳೊನ್ ಜೆವ್ಣ್ಯಾಂವ್. ಕಾರ್ಯೆಂ ಮರ್ಲಿನ್ ಡಿಸೋಜಾನ್ ಚಲೊವ್ನ್ ವೆಲೆಂ. ಫಿಲೊಮಿನಾ ಮಿನೇಜಸಾನ್ ಸರ್ವಾಂಚೊ ಉಪ್ಕಾರ್ ಭಾವುಡ್ಲೊ.

ಜೆಜುಚ್ಯಾ ಪವಿತ್ರ್ ಕಾಳ್ಜಾ ವಾಡೊ



ಜೆಜುಚ್ಯಾ ಪವಿತ್ರ್ ಕಾಳ್ಜಾ ವಾಡ್ಯಾಂತ್ ಮೊಂತಿ ಫೆಸ್ತಾ ಸಪ್ಟೆಂಬರ್ 14 ತಾರ್ಕೆರ್ ಸನ್ವಾರಾ ಸಾಂಜೆರ್ 7.30 ವೊರಾಂಚೆರ್ ಮಾನೆಸ್ತಿಣ್ ಡೊರಿಸ್ ಲೋಬೊಚ್ಯಾ ಘರಾ ಚಲವ್ನ್ ವೆಲೆಂ. ಮೊಂತಿ ಮಾಯೆಚ್ಯಾ ಮಾನಾಕ್ ಮುಟ್ಟಿ ಮಾಗ್ಣ್ಯಾವಿಧಿ ಚಲವ್ನ್ ವೆಲೆಲಿ. ಮರಿಯೆ ಮಾಯೆಕ್ ಲ್ಹಾನಾಂನಿ ತಶೆಂ ವ್ಹಡಾಂನಿ ಪುಲಾಂ ಅರ್ಪುನ್, ಮೊಂತಿ ಮಾಯೆ ಥಂಯ್ ಆಸ್ಚೊ ಮೋಗ್ ಉಚಾರ್ಲೊ. ಹಿ ಮಾಗ್ಣ್ಯಾಚಿ ರೀತ್ ಭುರ್ಗಾಂನಿ ಭೋವ್ ಆಪುರ್ಬಾಯೆನ್ ಚಲವ್ನ್ ವೆಲೆ.

ಫಿರ್ಗಜೆಚೆ ವಿಗಾರ್ ಆನಿ ಬಾಪ್ ಜೆರಾಲ್ಡ್ ಹಾಜರ್ ಆಸೊನ್, ಆಮ್ಮೊ ಸಂತೊಸ್ ದೊಡ್ಲೊ ಕೆಲೊ. ವಿಗಾರ್ ಬಾಪಾಂನಿ ದೊದಾಕ್ ನವೆಂ ಭರ್ಸುನ್ ಆಶೀವಾದ್

ಕರುನ್ ಮಾಗ್ಣೆಂ ಕೆಲೆಂ. ಸರ್ವಾಂನಿ ತೆಂ ನವೆಂ ಭರ್ಸಿಲ್ಲೆಂ ದೂದ್ ಸೆಂವ್ಲೆಂ. ಉಪ್ರಾಂತ್ ವಾಡ್ಯಾಂತ್ಲ್ಯಾ ಸರ್ವ್ ಶಿಕ್ಷಕಾಂಕ್ ತಾಣಿ ದಿಂವ್ಚ್ಯಾ ನಿಸ್ತಾರ್ಥಿ ಸೆವೆಕ್ ಮೊಗಾಚಿ ಕಾಣಿಕ್ ದೀವ್ನ್ ಉಲ್ಲಾಸಿಲೆಂ. ತಶೆಂಚ್ ಹಾಜರ್ ಆಸ್ಲ್ಲ್ಯಾ ಚಲಿಯಾಂಕ್ ಆನಿ ಸ್ತ್ರಿಯಾಂಕ್ ಗುಲೊಬ್ ದೀವ್ನ್ ಮಾನ್ ಕೆಲೊ. ಹರ್ಯೆಕಾ ಕುಟ್ಮಾ ಥಾವ್ನ್ ರಾಂದ್ವಯೆ ರಾಂದುನ್ ಹಾಡ್ನ್, ಸಾಂಗಾತಾ ಬಸೊನ್ ಶಿರೊತೆರ್ ಜೆವ್ಣ್ಯಾಂವ್. ಹೊ ದೀಸ್ ಆಮ್ಕಾಂ ಧಾದೊಸ್ತಾಯೆಚೊ ಜಾಲೊ. ಸುಮಾರ್ 45 ಜಣಾಂ ಹಾಜರ್ ಆಸ್ಲಿಂ. ಮಾನೆಸ್ತಿಣ್ ಐಡಾ ಸಿಕ್ವೆರಾನ್ ಫೆಸ್ತಾಚಿ ಪ್ರೇರಕೆ ಜಾವ್ನ್ ವಾಡ್ಯಾಂತ್ ಮೊಂತಿ ಫೆಸ್ತಾ ಭೋವ್ ಗದ್ದಳಾಯೆನ್ ಚಲವ್ನ್ ವೆಲೆಂ.



ಬಾಪುಯ್ : ತುಂವೆಂ ಹ್ಯಾ ಪಾವ್ಟಿಂ ಎಸ್ ಎಸ್ ಎಲ್ ಸಿ ಪರಿಕ್ರಂತ್ ಬರೆ ಮಾರ್ಕ್ ಕಾಡ್ನ್ ವಾಸ್ ಜಾಲ್ಯಾರ್ ತುಕಾ ಬೈಕ್ ಕಾಣ್ಲೆವ್ನ್ ದಿತಾಂ.

ಪೂತ : ಫೈಲ್ ಜಾಲ್ಯಾರ್.....

ಬಾಪುಯ್ : ಅಟೋರಿಕ್ಯಾ ಕಾಣ್ಲೆವ್ನ್ ದಿತಾಂ.

ಸಾಂ ಜುಜೆ ವಾಡೊ



ಸಪ್ಟೆಂಬರ್ 18 ವೆರ್ 5 ಫ್ಲರಾರ್ ಸಾಂಜೆರ್ ಮಾನೆಸ್ತ್ ಮಾರ್ಸೆಲ್ ಡಿಸೋಜಾಚ್ಯಾ ಫಾರಾ ಗದ್ದಳಾಯೆನ್ 38 ಜಣಾಂ ಸಾಂ. ಜುಜೆ ವಾಡ್ಯಾಗಾರಾಂ ಸವೆಂ ಮೊಂತಿ ಸಾಯ್ಬೀಚೆಂ ಫೆಸ್ತಾಚೆಂ ಆಚರಣ್ ಚಲವ್ನ್ ವೆಲೆಂ. ಮಾರ್ಸೆಲ್ ಡಿಸೋಜಾ ಕುಟ್ಮಾನ್ ಸ್ವಾಗತ್ ಕೆಲೆಂ. ಮಾನೆಸ್ತಿನ್ ಜಾನೆಟ್ ಡಿಸೋಜಾನ್ ವಾಚಪ್ ವಾಚ್ಲೆಂ. ಉಪ್ರಾಂತ್ ಸರ್ವಾಂನಿ ಎಕಾ ತಾಳ್ಯಾನ್ 'ಸಕ್ಕಡ್ ಸಾಂಗಾತಾ ಮೆಳ್ತಾಂ' ಕಂತಾರಾ ಸವೆಂ ಮರಿಯೆ ಮಾಯೆಕ್ ಫುಲಾಂ ಅರ್ಪಿಲಿಂ. ಉಪ್ರಾಂತ್ ನೊವೆನಾಚೆಂ ಮಾಗ್ಣೆಂ ಸಾಂಗಾತಾ ಮ್ಹಣೊನ್ ಪ್ರಾರ್ಥನಾಂ ಉಚಾರ್ಲಿಂ. ಗುರ್ಕಾರ್ನಿನ್ ಮರಿಯೆಚ್ಯಾ ಮಾನಾಕ್ ಮಾಗ್ಣೆಂ ಕರುನ್ ಉಪ್ರಾಂತ್ 'ಮರಿಯೆಕ್ ಹೊಗ್ಳಯಾಂ' ಮ್ಹಳ್ಳೆಂ ಗೀತ್ ಗಾವ್ನ್ ನೊವೆಂ ವೋರ್ನಾಕ್ ಭರ್ಸುನ್ ಸರ್ವಾಂಕೀ ಸೆಂವ್ನ್ ದಿಲೆಂ.

ವಾಡ್ಯಾಂತ್ಲ್ಯಾ ಗಾವ್ಣ್ಯಾಂಚೆ ದೋನ್ ಪಂಗಡ್ ಕರ್ನ್ ಮರಿಯೆಚೆಂ ಕಂತಾರಾಂ ಗಾಯ್ಲಿಂ. ತತೆಂಚ್ ಪ್ರತಿನಿಧಿನ್ spot game ಚಲವ್ನ್ ವೆಲೆ. ಹಾಸಿ-ಹಾಸಿ ಪೆಳ್ ಆಸಾ ಕೆಲ್ಲೊ. ತತೆಂಚ್ ಹೆರ್ ಪೆಳ್‌ಯೀ ಆಸಾ ಕೆಲ್ಲೆ. ಜೆಕ್‌ಲ್ಯಾಂಕ್ ಇನಾಮಾಂ ವಾಂಟ್ಲೆಂ. ಮಿಲಾರ್ಚೊ ವಿಗಾರ್, ಬಾಪ್ ಉದಯ್, ಬಾಪ್ ಜೆರಿ, ಹಾಣಿ ಭೆಟ್ ದೀವ್ನ್ ಮರಿಯೆ ಮಾಯೆಚಿ ಸಸಾಯ್ ಮಾಗ್ಲ್ಯಾರ್ ಆಮ್ಕಾಂ ಹರೈಕಾ ವೆಳಾರ್ ಕುಮ್ಚೊ ಆಧಾರ್ ಮೆಳ್ತಾ ಮ್ಹಣೊನ್ ಸಂದೇಶ್ ದೀವ್ನ್ ಸರ್ವಾಂಕೀ ಫೆಸ್ತಾಚೆ ಶುಭಾಶಯ್ ಪಾಠಯ್ಲಿ. ನಿಮಾಣೆಂ ಧನ್ಯವಾದ್ ಪಾಠವ್ನ್, ಜೆವ್ಣಾಚೆರ್ ಆಶೀರ್ವಾದ್ ಮಾಗೊನ್, ಸರ್ವಾಂನಿಂ ರಾಂದ್ಪಯೆಚೆಂ ಜೆವಣ್ ಆನಿ ವೋರ್ನ್ ಸೆವ್ನ್ ಫೆಸ್ತಾಚೆಂ ಕಾರ್ಚೆಂ ಸಂಪಯ್ಲೆಂ.

'ಚುಟುಕಾಂ' ಪುಸ್ತಕ್ ಲೋಕಾರ್ಪಣ್



ಎಂಸಿಸಿ ಬ್ಯಾಂಕ್ ಅಡ್ಲೆಕ್ಸ್ ಮಾನೆಸ್ತ್ ಅನಿಲ್ ಲೋಬೊನ್ "ಮಿಲಾರ್ಚೆಂ ಮಿಲನ್" ಹಾಚೊ ಸಂಪಾದಕ್ ಮಾಚ್ಯಾ ಮಿಲಾರ್, ಹಾಚೆ 16ವಿ ಕೃತಿ. "ಚುಟುಕಾಂ" ಪುಸ್ತಕ್ - ಮಂಗ್ಳುರ್ ಪ್ರೆಸ್ ಕ್ಲಬ್ಬಾಂತ್ 21.09.2024 ವೆರ್ ಲೋಕಾರ್ಪಣ್ ಕೆಲೊ. (ಪ್ರತಿಯಾಂ ಖಾತಿರ್ 9741540085 ಸಂಪರ್ಕ್ ಕರ್ಚೊ)

ವೆಲಂಕಣಿ ವಾಡೊ



ವೆಲಂಕಣಿ ವಾಡ್ಯಾಂತ್ ಸಪ್ಟೆಂಬರ್ 15 ತಾರಿಕೆರ್ ಆಯ್ತಾರಾ ದೀಸ್ ಸಾಂಜೆಚ್ಯಾ 5.30 ವೊರಾರ್ ಜಮಾತ್, ಮೊಂತಿ ಫೆಸ್ಟ್ ಆನಿ ಶಿಕ್ಷಕಾಂಚೊ ದೀಸ್ ಮಾನೆಸ್ತಿಕ್ ಸೊಫಿಯಾ ಡೆಸಾಚ್ಯಾ ಫಾರಾ ಚಲೊವ್ನ್ ವೆಲೊ. ಹಾಜರ್ ಆಸ್ಲಲ್ಯಾ ಸರ್ವಾಂಕ್ ಸೊಫಿಯಾ ಡೆಸಾನ್ ಸ್ವಾಗತ್ ಕೆಲೊ.

ವಿಲಿಯಂ ಪಿರೇರಾನ್ ಮೊಂತಿ ಫೆಸ್ಟಾಚ್ಯಾ ನೊವೆನಾಚಿ ರೀತ್ ಚಲೊವ್ನ್ ವ್ಹೆಲಿ. ವಿವಿಧ್ ತೆಸಾಂವಾಂ ಖಾತಿರ್ ಮಾಗ್ಣಿಂ ಭಟಂಚ್ಲಿಂ.

ನವೆಂ ಪೊರ್ನಾಂತ್ ಭರ್ಸುನ್ ಸಾಂಗಾತಾ ಸೆವ್ಣೆಂ. ಉಪ್ರಾಂತ್ ಗುರ್ಕಾರಾನ್ ಜಮಾತ್ ಮುಂದರುನ್ ವೆಲೆ. ಆದ್ಲ್ಯಾ ಜಮಾತೆಚಿ ವರ್ದಿ ರೋಜಿ ರೊಡ್ಡಿಗ್ಸ್

ಹಿಣೆಂ ಸಭೆರ್ ವಾಚ್ಲೆ. ಗುರ್ಕಾರಾ ಸಾಂಗಾತಾ ಮೆಳೊನ್ ವಾಡ್ಯಾಂತ್ ಸಹಕಾರ್ ಆನಿ ಸೆವಾ ದಿಂವ್ಚ್ಯಾ ವಾಡ್ಯಾಚ್ಯಾ ಪ್ರತಿನಿಧಿಂಕ್ ಆನಿ ಏರಿಯಾ ಲೀಡರಾಂಚೊ ಉಪ್ಕಾರ್ ಆಟವ್ನ್ ಉಗ್ಡಾಸಾಚಿ ಕಾಣಿಕ್ ದೀವ್ನ್ ಮಾನ್ ಕೆಲೊ. ಹ್ಯಾ ಮ್ಹಂಯ್ಣ್ಯಾಂತ್ ಜಲ್ಮಾ ದಿವಸ್ ಆನಿ ಕಾಜಾರಾಚೊ ದೀಸ್ ಆಚರ್ಸಿಲ್ಲ್ಯಾಂಕ್ ಕಾಣಿಕ್ ದೀವ್ನ್ ಶುಭಾಶಯ್ ಪಾಟಂಚ್ಲಿ. ಶಿಕ್ಷಕಾಂಚ್ಯಾ ದಿಸಾ ತರ್ಫೆನ್ ಹಾಜರ್ ಆಸ್ಲಲ್ಯಾ ಸರ್ವ್ ಶಿಕ್ಷಕಿಂಕ್ ಗುಲೊಬ್ ದೀವ್ನ್ ಮಾನ್ ಕೆಲೊ. ಗುರ್ಕಾರ್ನ್ ಫಿಲೊಮೆನಾ ಫೆರಾವೊನ್ ಖೆಳ್ ಚಲೊವ್ನ್ ವೆಲೆ. ಟೀನಾ ಫೆರ್ನಾಂಡಿಸಾನ್ ಸರ್ವಾಂಚೊ ಉಪ್ಕಾರ್ ಬಾವುಡ್ಲೊ.

- ಫಿಲೊಮೆನಾ ಫೆರಾವೊ, ಗುರ್ಕಾರ್ನ್

CARMEL WARD



On 15th September, our ward came together to celebrate the nativity of Mother Mary at the residence of Merwyn and Preethi Goveas.

The event began with a prayer service offering special intentions for girl child, for peace in the world, the sick, and the departed souls followed by presenting flowers to Infant Mary.

A special moment of the day was the cutting of the cake in honor of our mother, symbolizing joy and thereafter games like Biblical housie and quiz on Mother Mary was conducted.



Addressing the ward members, our Parish Priest Fr. Bona reminded us of the role of Mother Mary in our lives and her constant care as our Heavenly Mother.

Delicious food cooked by our own ward members was enjoyed by all.

It was a day filled with gratitude, reflection, and a renewed spirit of devotion.

ST MARY'S WARD FEAST



The annual feast of St. Mary's Ward was celebrated on Saturday, 14th September 2024. Many ward members participated in the Holy Eucharistic celebration. Following the mass, a get-together was held for ward members and invitees at the Parish Hall.

The program began with a prayer song, and the Ward Gurkar welcomed the gathering, offering a remembrance and prayers for

the departed ward members. Cultural programme was presented by the ward members, adding a joyful touch to the event. Meritorious children were recognized and awarded for their academic achievements. The celebration concluded with fun activities, including spot games, Housie Housie, and prize distribution, followed by a dinner that brought everyone together for fellowship and fun.



ಟೀಚರ್ : ರಾತಿಚೆಂ ಮಾಗ್ಲೆಂ ಮ್ಹಣ್ಣೆ ಸವಯ್ ಬಾರಿ ಬರಿ ಕಿತ್ಯಾಕ್?

ಚೆಂಟು : ರಾತಿಚೆಂ ಮಾಗ್ಲೆಂ ಮ್ಹಣ್ಣಾ ಉಪ್ರಾಂತಾಚ್ ಮಾಂಯ್ಸ್ ಆಮಾಂ ಜೇಂವ್ಕ್ ವಾಡ್ಲೆಂ.



ಸಂಘ್ - ಸಂಸ್ಥಾಂಚೊ ವಾವ್ರ್

ಸಾಂ ವಿಶೆಂತ್ ಪಾವ್ಲ್ ಸಭೆಚೆಂ ಫೆಸ್ತ್ ಆಚರಣ್



ಪಾತ್ರೊನ್ ಸಾಂತ್ ವಿಶೆಂತ್ ಪಾವ್ಲ್ಚೆಂ ಫೆಸ್ತ್ ಆಕ್ಟೋಬರಾಚ್ಯಾ 6 ತಾರ್ಕೆರ್ ದಾನಿ ಆನಿ ಆಧಾರಿ ಕುಟ್ಮಾಂ ಸಂಗಿಂ ಆಚರಣ್ ಕೆಲೆಂ. ಪ್ರಧಾನ್ ಯೂಜಕ್ ಜಾವ್ನ್ ಬಾಪ್ ಉದಯ್ ಫೆರ್ನಾಂಡಿಸಾನ್ ಪವಿತ್ರ ಎವ್ಕರಿಸ್ತಾಚೆಂ ಬಲಿದಾನ್ ಭೆಟಯ್ಲೆಂ. ಮಿಸಾ ಉಪ್ರಾಂತ್ ಸಹಮಿಲನ್ ಫಿರ್ಗಜೆಚ್ಯಾ ಹೊಲಾಂತ್ ಆಸಾ ಕೆಲೆಂ. ಸುರ್ವೆರ್ ಮಾಗ್ಣ್ಯಾವಿಧಿ ಚಲವ್ನ್ ವೆಲೆ. ಹಾಜರ್ ಆಸ್ಲ್ಯಾ ಸರ್ವಾಂಕ್ ಅಧ್ಯಕ್ಷಿಣ್ ಭಯ್ಣ್ ಹಿಲ್ಯಾ ರೊಡ್ಗಿಸಾನ್ ಸ್ವಾಗತ್ ಕೆಲೊ. ಭಯ್ಣ್ ಫ್ಲೋರಿನ್ ಡಿಸೋಜಾನ್ ಸಭೆಚೆ ವಾರ್ಷಿಕ್ ವರ್ದಿ ಸಭೆ ಹುಜೆರ್ ದವರ್ಲಿ. ಉಪ್ರಾಂತ್ ಶಿಕ್ಪಾಂತ್ ಬರೆ ಅಂಕ್ ಜೊಡ್ಲ್ಯಾ ಆಧಾರಿ ಕುಟ್ಮಾಂತ್ಲಾ ಭುರ್ಗ್ಯಾಂಕ್ ಕಾಣಿಕ್ ದೀವ್ನ್

ಉಲ್ಟಾಸ್ ಪಾಠಯ್ಲಿ. ಉಪ್ರಾಂತ್ ಬಾಪ್ ರೊಬಿನಾನ್ ಸಂದೇಶ್ ದಿಲೊ ಆನಿ ಸಾಂ. ವಿಶೆಂತ್ ಪಾವ್ಲ್ ಸಭೆಚ್ಯಾ ಸಾಂದ್ಯಾಂಕ್ ಬರೆಂ ಮಾಗ್ಲೆಂ.

ಉಪ್ರಾಂತ್ ಲ್ಹಾನಾ ಭುರ್ಗ್ಯಾಂ ಥಾವ್ನ್ ಥೊಡೆಂ ಮನೋರಂಜನ್ ಕಾರ್ಯೆಂ ಚಲವ್ನ್ ವ್ಹೆಲೆಂ. ಆವ್ಜ್ಯಾ ಸಭೆಚ್ಯಾ ಸಾಂದ್ಯಾಂನಿ ಪೆಳ್ ಚಲವ್ನ್ ವ್ಹೆಲೆ ಆನಿ ಜೆಕ್‌ಲ್ಯಾಂಕ್ ಬಹುಮಾನ್ ದಿಲೆಂ. ಭಾವ್ ಸ್ವಾನಿ ಡಿಸೋಜಾನ್ ಸಾಂ. ವಿಶೆಂತ್ ಪಾವ್ಲ್ ವಿಶಿಂ ಹಾಜರ್ ಆಸ್ಲ್ಯಾಂಕ್ ಚಡ್ಡಿಕ್ ಮಾಹೆತ್ ದಿಲಿ. ಸಭೆಚ್ಯಾ ಸಾಂದ್ಯಾಂನಿ ಹೌಸಿ ಪೆಳ್ ಚಲವ್ನ್ ವೆಲೊ.

ಅಪ್ರೇಕ್ ಭಾವ್ ಸ್ವಾನಿ ಡಿಸೋಜಾನ್ ಜೆವ್ಣಾಚೆರ್ ದೆವಾಚೆಂ ಆಶೀರ್ವಾದ್ ಮಾಗ್ಲೆಂ. ಭಯ್ಣ್ ಅವಿನಾನ್ ಕಾರ್ಯೆಂ ಚಲವ್ನ್ ವೆಲೆಂ. ತಶೆಂಚ್ ಹಾಜರ್ ಆಸ್ಲ್ಯಾ ಸರ್ವಾಂಕ್ ಭಯ್ಣ್ ಸಬ್ರಿನಾನ್ ದೇವ್ ಬರೆಂ ಕರುಂ ಮ್ಹಣೊನ್ ಜೆವ್ಣಾ ಸಂಗಿಂ ಕಾರ್ಯೆಂ ಸಂಪಯ್ಲೆಂ.

- ಹಿಲ್ಡಾ ರೊಡ್ಗಿಸ್, ಅಧ್ಯಕ್ಷಿಣ್

SWACHH BHARATH – 2024



ICYM Milagres Youth organized 'Swachh Bharath - 2024' programme on

15th August 2024 after the flag hoisting ceremony at the church premises.

This event aimed to promote environmental awareness and encourage young people to act in keeping the campus and community clean.

We appreciate the ICYM members who took part in this event for their efforts behind this programme which has given us a chance to participate in the vision of 'Swachh Bharath'.

YUVA MILAN – 2024



Milagres unit organized Yuva Milan 2024, which marks a day dedicated to all the youth of the parish on August 25th, 2024, at Milagres Senate Hall Complex.

The dignitaries included Rev. Fr Bonaventure Nazareth, Rev. Fr. Robin Santhumayer, Guest of Honor - Dr. Mona Mendonca, Vice President Mr. Sylvester Mascarenhas, Secretary Mrs. Jacintha Fernandes, Animators of ICYM Mrs. Farida Goveas and Mr. Carlton Sequeira, President of ICYM Milagres Mr. Aryan Monteiro and Secretary Ms. Samantha Sequeira.

The event, anchored by Ms. Alicia Lobo, began with a prayer song led by Mr. Martin

and team. Aryan Monteiro, President of ICYM Milagres welcomed the gathering. The inauguration was marked by cutting a ribbon and releasing a banner.

Dr. Mona Mendonca conducted an ice-breaking session. She delivered an insightful talk on managing responsibilities, balancing a career, effective use of social media and opportunities for the youth ahead which ignited the youth to build their career. She also felicitated the youth who were achievers in the academics and winners of various events conducted.

Ms. Viola Lewis, along with the ICYM committee members, conducted various games and led the group in action songs. Youth entertained the audience by singing Hindi Mashups and Dance. An enthusiastic group of 85 young participants attended the event.

The program concluded with a lively Baila dance.

The youth had learning and fun, gaining valuable experience and they look forward to strengthen the ICYM Milagres and serve the Parish.

ದುಃಖ ಸಾಯ್ಬಿಣಿಚೆಂ ಫೆಸ್ಟ್



ದುಃಖ ಸಾಯ್ಬಿಣಿಚ್ಯಾ ಫೆಸ್ಟಾಕ್ ತಯಾರಾಯ್ ಜಾವ್ನ್ ಸಪ್ಟೆಂಬರ್ 8 ತಾರ್ಕೆ ಥಾವ್ನ್ 14 ತಾರ್ಕೆ ಪರ್ಯಾಂತ್ ಸಾಂಜೆಚ್ಯಾ ಮಿಸಾ ಪಯ್ಲಿಂ ಸಾಲ್ಚಿ ಚಲೊವ್ನ್ ವೆಲ್ಲಿ. ಸಪ್ಟೆಂಬರ್ 15 ತಾರ್ಕೆ ಸಾಂಜೆಚ್ಯಾ 5 ವೊರಾರ್ ಮಿಸಾಚ್ಯಾ ಬಲಿದಾನಾ ಸವೆಂ ಫೆಸ್ಟ್ ಆಚರಣ್ ಕೆಲೆಂ ಆನಿ ಹ್ಯಾ ವೆಳಾರ್ ವಿಗಾರ್ ಬಾಪಾಂನಿ ದುಃಖ ಸಾಯ್ಬಿಣಿ ವಿಶ್ವಾಂತ್ ಜೊಕ್ತಿ ಮಾಹೆತ್ ದಿಲಿ. ಮಿಸಾ ಉಪ್ರಾಂತ್ ಮುಡ್ಲೊವ್ ದಿಲ್ಲ್ಯಾಂಕ್ ವಾತಿ ದೀವ್ನ್ ಮಾನ್ ಕೆಲೆಂ. ಸರ್ವ್ ಸಾಂದೆ ದುಃಖ ಸಾಯ್ಬಿಣಿಚ್ಯಾ ಆಲ್ತಾರಿ ಮುಕಾರ್ ಸಾಂಗಾತಾ ಮೆಳೊನ್ ಸಾಯ್ಬಿಣಿಕ್ ಮಾನ್ ಕೆಲೊ. ವಿಗಾರ್ಬಾಪಾಂನಿ ನವ್ಯಾ ಸಾಂದ್ಯಾಂಕ್ ಫಿಂತ್ ದೀವ್ನ್ ಸೊಡಲಿಟಿಕ್ ಭರ್ತಿ ಕರ್ಚಿ ವಿಧಿ ಚಲವ್ನ್ ವೆಲಿ. ರೆಲಿಕೆಚೆಂ ಬೆಸಾಂವ್ ದೀವ್ನ್, ಕಂತಾರಾ ಸವೆಂ ಮಾಗ್ಣೆಂ ಆಖೇರ್ ಕೆಲೆಂ.

ಉಪ್ರಾಂತ್ ಸಾಂಸ್ಕೃತಿಕ ಕಾರ್ಯಕ್ರಮ್ ಫಿರ್ಗಜಿಚ್ಯಾ ಸಾಲಾಂತ್ ಸರ್ವ್ ಸಾಂದೆ ಸಾಂಗಾತಾ ಮೆಳ್ಚ್ಯಾಂವ್. ಕಾರ್ಯಕ್ರಮ್ ಹಾಜರ್ ಆಸ್ಲಲ್ಯಾ ವಿಗಾರ್ಬಾಪಾಂಕ್, ಯಾಜಕಾಂಕ್, ಫಿರ್ಗಜ್ ಗೊಬ್ಲಿಕ್ ಮಂಡಳಿಚ್ಯಾ ಉಪಾಧ್ಯಕ್ಷ್ ಆನಿ ಕಾರ್ಯದರ್ಶಿಕ್ ಆಮ್ಚ್ಯಾ ಸೊಡಲಿಟಿಚ್ಯಾ ಅಧ್ಯಕ್ಷಿಣಿನ್ ಸ್ವಾಗತ್ ಕರ್ನ್, ಫುಲಾಂ ದೀವ್ನ್ ಮಾನ್ ಕೆಲೊ.

ಕಾರ್ಯಕ್ರಮ್ ಯುವಜಣಾಂಚೊ ನಾಚ್, ಬೈಬಲ್ ಕ್ವಿಜ್, ಜೋಕ್ಸ್, ಖೆಲ್, ಹೌಸಿ-ಹೌಸಿ ಆನಿ ಪದಾಂ ಗಾವ್ನ್ ಸಕ್ಲಾಂಕ್ ದಾಡೊಶಿ ಕೆಲೆಂ. ನಿಮಾಣೆಂ ಜೆವ್ಣಾಸವೆಂ ಸಗ್ಳೆಂ ಕಾರ್ಯಂ ಆಖೇರ್ ಕೆಲೆಂ. ಹ್ಯಾ ಕಾರ್ಯಕ್ರಮ್ ಸೊಡಲಿಟಿಚೆ 40 ಸಾಂದೆ ಹಾಜರ್ ಆಸ್ಲೆ.

ನವ್ಯಾ ಗುರ್ಕಾರಾಕ್ ಸ್ವಾಗತ್



ಮಾನೆಸ್ವಿಣ್ ವಿನಿತಾ ಡಿಸೊಜಾ
ಪವಿತ್ರ ಕಾಳ್ಜಾ ವಾಡೊ

ಉಪ್ಕಾರ್ ಭಾವುಡ್ತಾಂವ್



ಮಾನೆಸ್ವಿಣ್ ಸುನಿತಾ ಮೊಂತೇರೊ
ಪವಿತ್ರ ಕಾಳ್ಜಾ ವಾಡೊ
(ಸಾತ್ ವರ್ಸಾಂ ಗುರ್ಕಾರ್ ಜಾವ್ನ್ ಸೆವಾ ದಿಲ್ಯಾ)

ಮರಿಯಾಳ ಕ್ವಿಜ್

ನಿಂಟುಮಾಂ:

1. ಎಕಾ ಕುಟ್ಮಾನ್ ಎಕ್ ಮಾತ್ರ ಜಾಪ್ ಬರಯಿಲ್ಲೆಂ ಪತ್, 'ಮಿಲಾರ್ಚೆಂ ಮಿಲನಾ'ಚ್ಯಾ ಪತ್ರಾರ್ ಛಾಪ್‌ಲ್ಲೆಂ ಮಾತ್ರ ದಾಡ್ಲೆಂ.
2. ಸಾರ್ಕೊ ಜಾಪಿ ಎಕಾ ವರ್ನಿಂ ಚಡ್ ಆಸ್ಲಾರ್ ಇನಾಮಾಂ ಸೊಡ್ತಿ ಕಾಡ್ನ್ ದಿತೆಲ್ಯಾಂವ್.
3. ಇನಾಮಾಂ ನಗ್ಡೆನ್ ದಿತೆಲ್ಯಾಂವ್.
4. ಕಸಲೆಯ್ ತಕ್ರಾರ್ ಉದೆಲ್ಯಾರ್ ಸಂಪಾದಕೀಯ್ ಮಂಡಳಿಚೆಂ ತೀರ್ಪ್ ಆಂತಿವ್ ಜಾವ್ನ್‌ಸ್ತೆಲೆಂ.
5. ಜಾಪಿ ಪಾವೊಂಕ್ ನಿಮಾಣಿ ತಾರೀಕ್ (ಇಗರ್ಜೆಚ್ಯಾ ದವ್ತರಾಂತ್): 30.11.2024
6. ಫಲಿತಾಂತ್ ಮಯ್ಜಾಚ್ಯಾ ಅಂಕ್ಯಾಂತ್ ಪ್ರಕಟೆ ಜಾತೆಲೆಂ.

1. ಆಸುಂಪ್ಲಾಂವ್/ಮರಿಯೆಚ್ಯಾ ಸರ್ಗಾ ವ್ಹರಣಾಚೆಂ ಫೆಸ್ತ್ ಕೆದಾಳಾ ಆಚರಣ್ ಕರ್ತಾತ್?
2. ಮರಿ ದೆವಾಚಿ ಮಾತಾ ಮ್ಹಣ್ ಖಂಚ್ಯಾ ಜಮಾತಿಚೆರ್ (ಕೊನ್ಸಿಲಾಂತ್) ಪರ್ಗಟ್ ಕೆಲೆಂ?
.....
3. ಮರಿಯೆಚೊ ನಿಷ್ಕಳಂಕ್ ಗರ್ಭ್ ಸಂಭವ್ ಹ್ಯಾ ಫೆಸ್ತಾಚೊ ಅರ್ಥ್ ಮರಿ, ಎಣೆ ಗರ್ಭೆಸ್ತ್ ಜಾಲಿ.
4. ಮೊಂತಿ ಫೆಸ್ತ್ ಕೆದಾಳಾ/ಖಂಚ್ಯಾ ದಿಸಾ ಆಚರಣ್ ಕರ್ತಾತ್?
.....
5. ಕಥೊಲಿಕ್ ಪವಿತ್ರ್ ಸಭೆಚ್ಯಾ ಭಾವಾರ್ಥಾ ಪರ್ಮಾಣೆ, ಮರಿಯೆಕ್ ಕುಡಿ ಅತ್ಮಾ ಸಮೇತ್ ಸರ್ಗಾರ್ ಘೆತ್ಲೆಂ. ಹ್ಯಾ ಸತಾಕ್ ಕಿತೆಂ ಮ್ಹಣ್ ಆಪಯ್ತಾತ್?.....
6. ಲುಕಾಚ್ಯಾ ವಾಂಜೆಲಾಂತ್.....ಭಡ್ಲೊ ಮರಿಯೆಕ್ ಬರಿ ಖಬರ್ ಹಾಡ್ತಾ.
7. ಲುಕಾಚ್ಯಾ ವಾಂಜೆಲಾಂತ್ ಅಧ್ಯಾಯ್ 1:46-55 ಮ್ಹಣಾಸರ್ ಮರಿಯೆಚೆಂ ಗೀತ್ ವಾಚುಂಕ್ ಮೆಳ್ತಾ. ಹ್ಯಾ ಗೀತಾಕ್ ಕಿತೆಂ ಮ್ಹಣ್ ಆಪಯ್ತಾತ್?
8. ಕಾನಾ ತಹರಾಂತ್ಲ್ಯಾ ಲಗ್ನಾಂತ್ ಮರಿ ಆಪ್ಲ್ಯಾ ಮತಾ ಲಾಗಿಂ ವಿನತಿ ಕರ್ತಾ ಆನಿ ಜೆಜು ಉದಾಕ್ ಆಸ್‌ಲ್ಲೆಂ ದಾಕಾಂ ಸೊರೊ ಜಾವ್ನ್ ಬದ್ಲಿತಾ. ಹೆಂ ಖಂಚ್ಯಾ ವಾಂಜೆಲಾಂತ್ ವಾಚುಂಕ್ ಮೆಳ್ತಾ?
.....
9. ಮಾತೆವಾಚ್ಯಾ ವಾಂಜೆಲಾ ಪರ್ಮಾಣೆ ಹೆರೊದಿಚ್ಯಾ ಭಿಯಾನ್ ಮರಿ ಆನಿ ಜುಜಿ ಬಾಳ್ಕಾಕ್ ಘೆವ್ನ್, ಗಾಂವಾಕ್ ಗೆಲಿಂ.
10. ಎಕ್ ಚಲಿ ಗರ್ಭೆಸ್ತ್ ಜಾತಲಿ ಆನಿ ತಿ ಎಕಾ ಚೆರ್ಕ್ಯಾ ಭುರ್ಗ್ಯಾಕ್ ಪ್ರಸೂತ್ ಜಾತಲಿ - ಹೊ ಪ್ರವಾದ್ ಪರ್ನ್ಯಾಕ್ ಸೊಲ್ಲಾಚ್ಯಾ ಖಂಚ್ಯಾ ಬುಕಾಂತ್ ವಾಚುಂಕ್ ಮೆಳ್ತಾ?
.....

- | | |
|-------------------------|--------------|
| 1. ನಾಂವ್:..... | 2. ವಾಡೊ..... |
| 3. ಫೋನ್/ಮೊಬಾಯ್ ನಂ:..... | |

Marian Quiz

Rules and regulations:

1. One family, one entry coupon - printed in the Milaarchem Milan should be used.
2. Lots will be taken to decide the winners, if the correct answers are more than one.
3. Cash prizes will be given to the winners.
4. For any dispute, the decision of the Editorial Board is final.
5. Last date to receive the entries (Church Office) is 30-11-2024
6. Results will be published in the December 2024 issue of Milaarchem Milan.

1. The Feast of the Assumption of the Blessed Virgin Mary is celebrated on _____ (date).
2. Which council declared Mary as Theotokos? _____
3. The Feast of the Immaculate Conception celebrates Mary being conceived without _____ (concept).
4. The Feast of the Nativity of the Blessed Virgin Mary is celebrated on _____ (date).
5. The Catholic Church believes that Mary was taken up into heaven, body and soul, a doctrine known as the _____ (term).
6. In the Gospel of Luke, the angel _____ appears to Mary to announce that she will conceive and bear a son.
7. Mary's hymn of praise to God, found in Luke 1:46-55, is known as the _____.
8. The Gospel of _____ contains the account of the wedding at Cana, where Mary intercedes with Jesus to perform his first miracle.
9. According to the Gospel of Matthew, Mary and Joseph flee to _____ to escape King Herod's decree to kill all the infant boys.
10. The prophecy that "a virgin shall conceive and bear a son" is found in the book of _____ in the Old Testament.

Name.....Ward.....

Phone/ Mobile No.....

28 July 2024

Congratulations



*First Holy
Communion of*
Johan



5th Birthday of
Jenaiah



Christening of
Julia



With Blessings From

Jatin/Jane Mascarenhas - Parents

John Baptist/Fatima Mascarenhas - Grand Parents

Nick/Nonita Mascarenhas - Uncle/Aunt

Love and kisses from - Asher&Connor Mascarenhas - Cousins.



GRAINS INTERIORS

Crafting Dreams, Designing Life



We Design, We Execute

25 years of experience in

- Modular Kitchens
- Wardrobes
- Interiors

Premium Quality Guaranteed!

www.grainsinteriors.in



Hemavathi Building, Shop No. 2,
Balmatta, Mangalore - 575002

John Dsouza

Mobile: +91 9844037594

Email: johndsouza@grainsinteriors.in

Now Available for full time Consultation



Dr. Nelly Nazareth

Consultant Eye Surgeon

(Former Head of Ophthalmology)

Father Muller Hospital, Kankanady, Mangalore)

ONLY @

VISION OPTICS

Shalimar Building
Next to Ganesh Medicals
Kankanady, Mangalore

For Appointments

8050980295

0824-2433431

ಫಾದರ್ ಮುಲ್ಲರ್ ಆಸ್ಪತ್ರೆಗೆ ನಿವೃತ್ತ ದೂರ್ಯಾಂ ಪಿಡೆಂಚಿ ತಜ್ಞೆ

Power that's

**Sustainable
& Economical**

Under **PM Surya Ghar Muft Bijli Yojana**



SunStar
Solar Solutions

Avail Govt.
Subsidy of
₹78,000

"In order to further sustainable development and people's well-being, we are launching the PM Surya Ghar: Muft Bijli Yojana. This project, with an investment of over Rs. 75,000 crores, aims to light up 1 crore households by providing up to 300 units of free electricity every month."

Shri Narendra Modi
Prime Minister of India



Easy EMI | Loan Facility Available

MNRE & MESCOM Approved Vendor

Contact **Rudolph Menezes**

☎ 7899679222 | 9960912663

Mangalore, Karnataka





INVEST IN COMMERCIAL PROPERTY AND REAP THE REWARDS!



ಆಜ್

50 ಲಾಕ್ ಇನ್ವೆಸ್ಟ್ ಕರಾ	75 ಲಾಕ್ ಇನ್ವೆಸ್ಟ್ ಕರಾ
↓ ಭಾಲ್ಯಾಂ ಥಾವ್ಂಚ್ ↓	
ಮ್ಹಯ್ತಾಕ್ ₹ 32,000+ ಅದಾಯ್ ಜೊಡಾ*	ಮ್ಹಯ್ತಾಕ್ ₹ 47,000+ ಅದಾಯ್ ಜೊಡಾ*

 High Appreciation

 Prime Location

 Guaranteed Footfall

ಆಫರ್ ಥೊಡ್ಡಾ ಆವ್ಶೆಕ್ ಮಾತ್ರ್
ಚುರ್ತು ಕರಾ !

*T&C Apply

ರೋಹನ್ ಸಿಟಿ RESIDENTIAL & COMMERCIAL

ಬಿಜ್ಜೆ, ಮಂಗ್ಳುರ್
ಮಂಗ್ಳುರ್ ಕ್ಷೆರಾಜೆಂ ಅಪ್ಪುತ್ವಮ್ ವಾಣಿಜ್ಯ ಕೇಂದ್ರ

rohancity.in

Call: **98454 90100**



ಪೆಡಿತ್
ಮಾಹೆತಿಕ್
ಸ್ಕ್ಯಾನ್
ಕರಾ

ST.MILAGRES CREDIT SOUHANDHA CO-OPERATIVE SOCIETY LTD.,KARWAR

Attractive Deposit Plans - Loan Advancing - Value Added Services - Insurance Services

Head Office: "Rosary Dale" Keshav Shet Road, 1st Cross, Sonarwada, KARWAR - 581 304. Ph: 08382-223600

111 BRANCHES ACROSS KARNATAKA



MANGALURU BRANCH : MOTHER THERESA ROAD, OPP. OUR LADY OF MILAGRES CHURCH, FALNIR, HAMPANKATTA, 9538200605

MANGALURU Division 9538200605 : Mangaluru - Urwa - Valencia-Kulshekara- Bajpe- Surathkal - Mulki- Kinnigoli - Moodbidri - Belthangady - Thakkottu- Vittal- Uppinangady- Bantwal- Puttur - Sullia, UDUPI Division (7619271028): Udupi - Byndoor- Kundapura- Shiroor- Gangolli- Brahmavar- Kallianpura- Kaup - Padubidri- Shirva- Moodubelle- Karkala

"20th Milestone Celebration Fixed Deposit Offer"

10%

399 Days
Quarterly Interest Available

CELEBRATING

20

Milestone

OFFER

Senior Citizens

10.50%

399 Days
Quarterly Interest Available

10.25%

999 Days

8%

367 Days to Below 5 Years

9%

366 Days

10%

2 years (730 Days)

Short Term Deposit Plans

5.50%

15 Days to 90 Days

6.25%

91 Days to 181 Days

6.50%

182 Days to 272 Days

7.50%

273 Days

SD

4%

RD

8%

PIGMY DEPOSIT

3%

(1-3 Year)

4%

(3 Year Above)

BEST SAVING PLANS WITH HIGHEST INTEREST RATES

BUMPER RECURRING PLANS

Recurring Deposit:

Minimum amount - ₹500/- per month, Minimum Period 12 months, at 8% interest p.a.

Lakshpati Scheme:

Deposit ₹ 2750/- every month for 36 months & get ₹ 1,12,172 + ₹ 1000/- Bonus on maturity

Bhavishya Nidhi Scheme :

Deposit ₹ 1250/- every month for 36 months & get ₹ 50,988 + ₹ 500/- Bonus on maturity

Bala Bhavishya Nidhi Scheme :

Deposit ₹ 600/- every month for 60 months & get ₹ 45,509/- on maturity. at 9% interest p.a.

Kalyan Nidhi Scheme:

Deposit ₹ 1200/- p.m. for 120 months & get ₹ 2,20,339/- on maturity

Child Future Education Scheme:

Deposit ₹ 750/- every month for 120 months and get ₹ 1,37,712/- on maturity

Bonus will be given after maturity only (for regular Installment)

More Details Visit: www.milagrescooperative.com

LOAN Facility

- 1 HOUSING LOAN
- 2 LAND-BUILDING MORTGAGE LOAN
- 3 BUSINESS LOAN
- 4 PERSONAL LOAN
- 5 SELF EMPLOYMENT LOAN
- 6 OVER DRAFT LOAN
- 7 HOME APPLIANCE LOAN
- 8 FURNITURE LOAN
- 9 ELECTRICAL EQUIPMENT LOAN
- 10 WEDDING LOAN

VEHICLE LOAN

Dreaming about buying your own Vehicle ?? Then why not fulfill your Dream Today..... We offer spot loan facility to purchase Vehicles



(BIKE | SCOOTER | AUTO RICKSHAW | CAR | VAN)



M.C.C. BANK LTD

Admin. Office : MCC Bank Bldg, Hampankatta, Mangalore 575 001

EDUCATION made
AFFORDABLE
with our Loans...

*Domestic & Overseas
Higher Studies loans
at attractive interest
& easy terms*

**EDUCATION
LOANS**
just at **9.25%**



Conditions apply

Contact your nearest Branch

Hampankatta: 7090701102
0824-2424306, 2423454
Kankanady : 7090701127
0824-2437706, 2987706
Ashoknagar : 7090701126
0824-2458316, 2458716
Morgansgate: 7090701124
0824-2417756

Kulshekar : 7090701114
0824-2230585
Moodbidri : 7090701125
08258-237079
Shirva : 7090701117
0820-2554544
Bajpe : 7090701123
0824-2251998

Kinnigoli : 7090701119
0824-2295900
Surathkal : 7090701120
0824-2477510
Uljal : 7090701116
0824-2464300, 2463300
Udupi : 7090701111
0820-2529666, 2529566

Kundapur : 7090701118
08254-235200
Puttur : 7090701130
08251-231323
B.C.Road : 7090701109
08255-230789
Karkal : 7090701128
08258-235600
Bramhavar : 0820 2554477
70907 06969

HO Ph : +91 70907 01105 | Toll free No : 1800 123 2966

Email: ho@mccbank.in | Web: www.mccbank.in